

## ವಿಧಾಯ ಮತ್ತು ಅಭಿನಂದನೆ!

### ಟಿಪ್ಪಣಿ ಮನೆಷಾತ #44

VIII. ಯೇಸುವಿನ ಹುನರುತ್ಥಾನ, ಕಾಣಿಸುವಿಕೆ, ಅರೋಹಣ (ಮುಂದುವರೆಯುವದು).

B. ನಾಲ್ಕುತ್ತು ದಿವಸಗಳು (ನೋಡಿ ಅಪ್ರೋನ್ತಲರ ಕೃತ್ಯಗಳ 1:3)  
(ಮುಂದುವರೆಯುವದು):

3. ಎಂಟನೇ ನಾಲ ಕಾಣಿಸಿಕೊಂಡದ್ದು: ಅಪ್ರೋನ್ತಲರಿಗೆ (ಬನೂರು ಶಿಷ್ಯರಿಗೆ) ಬೆಣ್ಣದ ಮೇಲೆ ಕಾಣಿಸಿಕೊಂಡಿದ್ದು (ಮತ್ತಾಯ 28:16, 17; 1 ಕೊಲಂಢ 15:6).
4. ಪರವತದ ಮೇಲೆ ಸಿಂಡಲಾದ ಸೆಲವಾಹಣ (ಮತ್ತಾಯ 28:18-20; ಮಾತ್ರ 16:15-18; ನೋಡಿ ಲಾಕ 24:46-48).
5. ಒಂಭತ್ತನೇ ನಾಲ: ಯಾಕ್ತೋಬಸಿಗೆ (ಸಿದಿಂಷ್ಟ ಸ್ಥಳವಲ್ಲ) (1 ಕೊಲಂಢ 15:7ಎ).
6. ಅಂತಿಮ ಬಾಲ:<sup>1</sup> ಅಪ್ರೋನ್ತಲರಿಗೆ (ಲಾಕ 24:44-49; ಅಪ್ರೋನ್ತಲರ ಕೃತ್ಯ 1:3-8; 1 ಕೊಲಂಢ 15:7ಇ).
7. ಯೇರಾನಲೇಖಿನ ಯುದ್ಧಾಯದ ಬಳ ಅಪ್ರೋನ್ತಲರಿಗೆ ಎಣ್ಣೆ ಮರಗಳ ಗುಡ್ಡದಿಂದ ಪರಲೋಕಕ್ಕೆ ಏಲ ಹೊಡಿದ್ದು (ಮಾತ್ರ 16:19; ಲಾಕ 24:50-53; ಅಪ್ರೋನ್ತಲರ ಕೃತ್ಯಗಳ 1:9-11).

C. ನಾರಾಂಶದ ವ್ಯಾಖ್ಯಾನ:

1. ಯೇಸುವಿನ ಜೀವನ ಜಲತ್ವಯ ಒಟ್ಟು ನಾರಾಂಶ (ಯೋಹಾನ 20:30, 31; 21:25; ನೋಡಿ ಅಪ್ರೋನ್ತಲರ ಕೃತ್ಯಗಳ 20:35).
2. ಅದಕ್ಕೆ ಅನುಗುಣವಾದ ಫರನೆಗಳ ಒಟ್ಟು ನಾರಾಂಶ (ಮಾತ್ರ 16:20; ನೋಡಿ ಲಾಕ 24:52, 53; ಅಪ್ರೋನ್ತಲರ ಕೃತ್ಯಗಳ 1:12).

### ಹಿಂತಿಕೆ

ಕೆಲವು ವರ್ಣಗಳ ಹಿಂದೆ, ವಿಧಾಯವಂತರ ಗುಂಪ್ಲೊಂದು ಲಂಡನ್<sup>2</sup> ನಗರದಲ್ಲಿ ಒಣ್ಣಾಗಿ ನೇಲ ಬಂದಿದ್ದರು. ಅವರಲ್ಲಿ ಒಣ್ಣನು ಈ ತ್ವಿಶ್ವೀ ಕೇಳಿದನು: “ಒಂದು ವೇಳೆ ಬಿಲ್ಲುನ್<sup>3</sup> ನಮ್ಮೆ ಕೊಣಿಯನ್ನು ತ್ವರೇಶಿಸಿದರೆ ನಾವು ಏನು ಮಾಡಬಳ್ಳೆಯು?” ಅದಕ್ಕೆ ಉತ್ತರ ಹಿಂತಿ, “ನಾವು ಉತ್ತಾಹ ಪ್ರಾಣವಾದ ನ್ಯಾಗತ ಮಾಡುತ್ತೇವೆ ಎನ್ನುವ ಉತ್ತರ ಬಂತು!” ಇನ್ನೊಣ್ಣನು ಈ ಲೀಡಿಯಲ್ಲ ಕೇಳಿದನು “ಶೆಕ್ಕೆಫೀಯರನ್<sup>4</sup> ಒಂದು ವೇಳೆ ತ್ವರೇಶಿಸಿದರೆ ನಾವು ಏನು ಮಾಡಬಹುದು?” ಕೆಲವೊಣ್ಣರು ಉತ್ತರಿಸಿದರು, “ನಾವು ಎಣ್ಣೆ ಸಿಂತು ಅತನಿಗೆ ನಂಗಿಂತ ನಿಶ್ಚಯನು ಎಂಬ ತಿಳಿಟ ತೋಡಿಸುವೆಯು.” ನಂತರ ಒಂದು ತ್ವಿಶ್ವೀ ಬಂತು, “ಯೇಸು ತ್ತಿನ್ನ ಆ ಕೊಣಿಯಲ್ಲ ತ್ವರೇಶಿಸಿದರೆ ನಾವು ಏನು ಮಾಡಬಹುದು?” ಆಗ ಅಲ್ಲ ನಿಶ್ಚಯಿತೆ ಉಂಬಾಯಿತು - ಹೊನೆಗೆ ನಿಶ್ಚಯಿತೆ ಮುಲಾದು ಬಹರಗಾರರಾದ ಜಾಲ್ಯಲಾಗುಂಬ್ರೆ<sup>5</sup> ಅವರು: “ನಾನು ಅಲೋಚಿಸುತ್ತೇನೆ ನಾವೆಲ್ಲರು ಆತನ ಮುಂದೆ ಅಡ್ಡಜೀಳತ್ವವೆ ಎಂದರು!”

ಯೇಸು ತ್ತಿನ್ನ ಭಾಲೇಕದ ನೇವೆಯ ಕುಲತಾರಿ ಅಭಾಗ್ಯಾಗಿನುವಾಗ ನೀವು ಯೇಸುವಿನ

ಹತ್ತಿರಕ್ಕೆ ಬರುತ್ತಿಲಿ - ಯೇನು ನಿಮ್ಮ ಹತ್ತಿರಕ್ಕೆ ಬರುತ್ತಾನೆ ಎಂದು ನಾನು ಸಿರಳ್ಳಿಸುತ್ತೇನೆ. ಆ ಕಾರಣದಿಂದಲೇ - ನೀವು ವಾಸ್ತವಿಕವಾಗಿಯಾದರೂ ಅಥವಾ ನಿಮ್ಮ ಹೃದಯದಲ್ಲಿಯಾದರೂ ಆರಾಧನೆ ಭಾವದಿಂದ ಪ್ರಾಜ್ಯಭಾವನೆಯಂದ, ವಿಧೇಯತೆಯಂದ - “ಆತನ ಮುಂದೆ ಅಡ್ಡಬೆಳುವದಕ್ಕಾಗಿ” ನಾನು ಷಾಫಿತನುತ್ತೇನೆ.

ಕಳೆದ ನಾಲ ಬೋಧಿಸುವಾಗ ಯೇಸುವಿನ ಪುನರುತ್ತಾನ ಮತ್ತು ಆರೋಹಣ ಮುದ್ದಳಿ ಬರುವ ನಲ್ಪುತ್ತು ದಿನಗಳ ಕುಲತು ಅಭ್ಯಾಸವನ್ನು ನಾವು ಷಾರಂಭ ಮಾಡಿದ್ದೇವೆ (ಅಪೋಸ್ಟಲರ ಕೃತ್ಯಾಗಳ 1:3 ನೇರೆಲಿ). ಸುವಾರ್ತೆಯ ಪ್ರಕಾರವಾಗಿ 40 ದಿನಗಳ ಘಟನೆಗಳನ್ನು ಒಂದೇ ತಡೆ ನಂಗ್ರಹಿಸಲಾಗಿದೆ. ಘಟನೆಗಳು ಅನೇಕ ವಾರಗಳಲ್ಲ ನಂಭಬಿಸಿರುತ್ತವೆ ಕೆಲವು ಘಟನೆಗಳು ಅದೇ ದಿನದಲ್ಲಿಯಲ್ಲಿ ಸಂಭಬಿಸಿರುತ್ತವೆ ಎಂದು ಗೊಜಿಲನುತ್ತದೆ. ಆದುದಿಲಂದ ಅಂತಿಮ ದೃಶ್ಯಗಳ ಕ್ರಮದ ವಿಷಯದಲ್ಲ ನಾವು ಒಂದು ಸಿದ್ಧಾಂತಕ್ಕೆ ಬಧಿರಾಗಿರಬಾರದು, ನನ್ನ ಅಂತಿಮ ಬೋಧನೆಗಳಲ್ಲ ಕಾಬಿತ ಹಲಿಣಾಮವೆನೆಂದರೆ ಘಟನೆಗಳನ್ನು ಕ್ರಮವಾಗಿ ಜೋಡಿಸುವಂದರ್ಥಾಗಿದೆ.

ನಾನು ಈ ಅಧ್ಯಾಯವನ್ನು “ಬಿಧಾಯ - ಮತ್ತು ಅಭಿನಂದನೆ!”<sup>7</sup> ಎಂದು ಕರೆಯುತ್ತಿದ್ದೇನೆ. ಯೇನು ಅಪೋಸ್ಟಲರನ್ನು ಜಂಪ್ಯುಜಡುವಾಗ ಆತನು ಕೇವಲ “ಬಿಧಾಯ,” ಹೇಳತ್ತು ಇಲ್ಲ ಪುನಃ ಆತನು “ಅಭಿನಂದನೆ” ಹೇಳಲು ಸಿದ್ಧಾಗಾಗುತ್ತಿದ್ದಾನೆ.<sup>8</sup> ಹೆಂತಗೋಣ ದಿನದ ನಂತರ, ಆತನು ಭಳೆಳಕದಲ್ಲಿಪುದಕ್ಕಿಂತಲೂ ಹೆಚ್ಚಿನ ಬಲವುಳ್ಳವನಾಗಿ “[ಅವರ]ನಗರಂ” ಇದ್ದನು (ಪುತ್ರಾಯ 28:20). ಪ್ರತಿಯೊಬ್ಬ ಓದುಗರು ಯೇಸುವಿನ ಕುಲತು ಅಭ್ಯಾಸ ಮುಕ್ತಾಯ ಮಾಡದೆ ಅಭ್ಯಾಸ ಮುಂದುವರಿಸಲ ಎನ್ನುವ ಆನೆಯಂದ ಪ್ರತಿಯೊಬ್ಬ ಓದುಗರನು ಷ್ರೋತ್ವಾಹ ಮಾಡುವದಕ್ಕಾಗಿ ಈ ತಲೆಬರಹವನ್ನು ಉಪಯೋಗಿಸುತ್ತಿದ್ದೇನೆ. ನಿಜವಾಗಿಯ ನಾನು ನಿಮ್ಮತ್ತಕ್ಕೆ ನೀವು ಭಕ್ತಿಯಳ್ಳಿಪರಾಗಿ ಜಿವನದ್ವಾರೆ ಸಿಮ್ಮೆ ದೇವರನ್ನು ನೀವು ಪಿಜಿದುಕೊಳ್ಳುವದಕ್ಕೆ ಈ ಅಭ್ಯಾಸ ಷ್ರೋತ್ವಾಹದಾಯಕವಾಗಿ ಇರುವದಕ್ಕಾಗಿ ನಾನು ಷಾಫಿತನುತ್ತೇನೆ. ಬಹುಶಃ ಈ ಕೊನೆಯ ಅಧ್ಯಾಯವು ಆತನಿಗೆ “ಬಿಧಾಯ” ಎಂದು ಹೇಳುವುದಕ್ಕಾಗಿ ಅಲ್ಲ ಆತನಿಗೆ “ಅಭಿನಂದನೆ” ಹೇಳುವುದಕ್ಕಾಗಿಯಿ!

### ಮಹಾ ನಿಯೋಗಕ್ಕೆ ಅಷ್ಟಾವುನ

(ಪುತ್ರಾಯ 28:16-20; ಮಾರ್ಕ 16:15-18; 1 ಹೊಮಿಂಥ 15:6;

ಸೊಡಿರಿ ಟೂಕ 24:46-48; ಅಪೋಸ್ಟಲರ ಕೃತ್ಯಾಗಳ 1:8)

ಎಂಬಣಿಯ ನಾರಿ ಕಾಣಿಸಿಕೊಂಡಿದ್ದು

ಯೇನುವು ಮರಣಹೊಂದುವದಕ್ಕಿಂತ ಚೋದಲು ತನ್ನ ಅಪೋಸ್ಟಲರಿಗೆ, “ಅಂತಿಮ ಉಪದೇಶದಲ್ಲಿ ನಾನು ಜೀವಿತನಾಗಿ ಎದ್ದ ಮೇಲೆ ನಿಮ್ಮ ಮುಂದೆ ಗಱಲಾಯಕ್ಕೆ ಹೋಗುವೆನು ಎಂದನು” (ಪುತ್ರಾಯ 26:32). ಯೇಸುವಿನ ಪುನರುತ್ತಾನವನ್ನು ಹಿಂಬಾಳಸುವಾಗ ಒಬ್ಬ ದೇವದಾತನು ಸ್ತೀಯಲಗೆ “ಬೇಗ ಹೋಗಿ ಆತನ ಶಿಷ್ಯಲಿಗೆ ಸತ್ತವನು ಬಧುಕಿದ್ದಾನೆ, ಆತನು ನಿಮ್ಮ ಮುಂದೆ ಗಱಲಾಯಕ್ಕೆ ಹೋಗುತ್ತಾನೆ. ಅಲ್ಲ ಆತನನ್ನು ಕಾಬಿಲಿ ...” (ಪುತ್ರಾಯ 28:7). ಸ್ವಲ್ಪ ನಮಯಿದ ನಂತರ ಸ್ವತಃ ಯೇನು ಆ ಸ್ತೀಯಲಗೆ “ಹೆಡರಬೇಡಿಲ; ನನ್ನ ಸಹಾಯದರ ಬಜಿಗೆ ಹೋಗಿ ಅವರು ಗಱಲಾಯಕ್ಕೆ ಹೋಗಬೇಕೆಂದು ಹೇಳಿ ಅಲ್ಲ ನನ್ನನ್ನು ನೋಡುವರ ಎಂದು ಹೇಳಿದನು” (ಪುತ್ರಾಯ 28:10). ಮತ್ತಾಯನ ಪ್ರಕಾರ, “ಹನ್ನಾಖಿಂದು ಮಂದಿ ಶಿಷ್ಯರು ಗಱಲಾಯಕ್ಕೆ ಹೋಗಿ ಯೇಸು ತಮಗೆ ಗೊತ್ತುವಾಡಿದ ಬೆಣ್ಣಕ್ಕೆ ನೇರಿದರು” (28:16).<sup>9</sup>

ಯೇನು ಈ ವಿಶೇಷವಾದ ಕೂಡಬಿಕೆ ಸ್ಥಳಕ್ಕಾಗಿ ಅತನ್ ಪುನರುತ್ಥಾನದ ನಂತರ ಅಥವಾ ಹೊದಲೆ ವಿಹಾರಣ್ಣ ಮಾಡಿದನು. ಯಾವ ಬೆಳ್ಳವನ್ನು ಗೋತ್ರಮಾಡಲ್ಪಟ್ಟಿತ್ತು ಎಂದು ನಮಗೆ ಹೇಳಲಿಲ್ಲ. ಆ ಸ್ಥಳವು ಹಿಂದಿನ ಸೇವೆಗೆ ನಂಬಂದಿಸಿದ್ದಾಗಿರಬಹುದು: ಉದಾಹರಣೆಯಾಗಿ, ರಜಪಂತರ ಹೊಂದಿದ ಬೆಳ್ಳ ಅಥವಾ ಬೆಳ್ಳದ ಎತ್ತರದ ಹೊಳೆ ನಿಂತು ಬೆಳ್ಳದ ಪ್ರಸಂಗವನ್ನು ಮಾಡಿದ ಬೆಳ್ಳವಾಗಿರಬಹುದು. ಅತನು ಗಳಿಳಾಯವನ್ನೇ ಯಾಕೆ ಅಲಿಸಿಕೊಂಡನು? ಬಹಳವಾಗಿ ತನ್ನ ಶಿಕ್ಷ್ಯರುಗಳು ಮತ್ತು ಅವರ ಚೈಲಿಗಳನ್ನಾಗಿ ಸ್ಪಳ್ಳ ಅಂತರಬಿರುವದಕ್ಕಾಗಿ ಅಲಿಸಿಕೊಂಡನು. ಆ ನಮಯದಿಲ್ಲ<sup>10</sup> ಅತನು ತನ್ನ ಶಿಕ್ಷ್ಯರೊಂದಿಗೆ ವಿಕಾಂತವಾಗಿರುವಂತೆ ಬಹುಶಃ ಗಳಿಳಾಯದಲ್ಲಿರುವ ತೃತ್ಯೇಕವಾದ ಒಂದು ಸ್ಥಳವನ್ನು ಅಲಿಸಿಕೊಳ್ಳಬೇಕು ನುಳಿಬಾಗಿತ್ತು. ಯೇನು ಗಳಿಳಾಯದಲ್ಲಿರುವ ಒಂದು ಬೆಳ್ಳದಲ್ಲಿ ತನ್ನ ಶಿಕ್ಷ್ಯರುಗೆ ಕಾಣಲು ಹೇಳಿದನು ಎಂದು ನಾವು ನಿಮಗೆ ನರಭವಾಗಿ ಹೇಳಿದ್ದೇವೆ - ಮತ್ತು ಅದನ್ನೇ ಅವರು ಮಾಡಿದ್ದರು.

ಅನೇಕ ಬರಹಗಾರರು ಕೇವಲ ಅಪ್ಪೊನ್ತಲರು ಮಾತ್ರವೇ ಅಲ್ಲ ನೇಲ ಬಂದರು ಎಂದು ನಂಬಬಹಿದಿಲ್ಲ.<sup>11</sup> ಪುನರುತ್ಥಾನದ ತೃತ್ಯಕ್ಕಡಿಯನ್ನು ಹೊಲನ ಹಣ್ಣಮಾಡುವಾಗ ಯೇನು ಶಿಕ್ಷ್ಯಲಿಗೆ (ಯೂದಾಯದಲ್ಲಿ), ಕಾಣಿಸಿಕೊಂಡದ್ದು ನಂತರದಲ್ಲಿ ಹೇಳಲ್ಪಟ್ಟಿದೆ. “ತರುವಾಯ ಒಂದೇ ನಮಯದಲ್ಲಿ ಬಿನೂರು ಮಂದಿಗಿಂತಲೂ ಹೇಳು ನಹೋದಲಿಗೆ ಕಾಣಿಸಿಕೊಂಡನು. ಇವರಲ್ಲ ಹೇಳು ಜನರು ಇಂದಿನವರೆಗೂ ಇದ್ದಾರೆ,<sup>12</sup> ಆದರೆ ಕೆಲವರು ನಿದ್ರೇಕೊಣಿದ್ದಾರೆ”<sup>13</sup> (1 ಕೊಲಿಂಥ 15:6). “ಯೇನು ಗೊತ್ತು ಮಾಡಿದ ಗಳಿಳಾಯದಲ್ಲಿರುವ ಬೆಳ್ಳದಲ್ಲಿ” (ಮತ್ತಾಯ 28:16). ಇದು ಬಹಳ ಮಹತ್ವಾಳ್ಳ ತೃತ್ಯಕ್ಕಡಿಯಿಂದಿರುತ್ತಾಗಿ ಯೇನು ಕ್ರಾಂತಿಯ ಮರಣದ ನಂತರ ಅತನು ಜೀವಂತವಾಗಿರುವಂಥಿಂದ್ದನ್ನು ನೋಡಿ ಯೇನುಬಿಗೆ ನಾಕ್ಕಿ ಹೇಳಿದ್ದಾರೆ.

ನಿಗದಿ ಹಡಿಸದ ಸ್ಥಳವನ್ನು ಶಿಕ್ಷ್ಯರು ಮುಟ್ಟಿದಾಗ ಯೇನು ಹೊದಲೆ ಅಲ್ಲದ್ದನು. ಮತ್ತಾಯನು ಹಿಂಗೆ ಬರೆಯುತ್ತಾನೆ, “ಅಲ್ಲ ಅತನನ್ನು ಕಂಡು ಅತನಿಗೆ ಅಡ್ಡಿಬಿಡ್ದರು ಆದರೆ ಕೆಲವರು ನಂದೇಹಪಟ್ಟರು” (ಮತ್ತಾಯ 28:17). ಮತ್ತಾಯನು “ಕೆಲವರು” ನಂದೇಹಪಟ್ಟರು ಎಂದು ಶಿಕ್ಷ್ಯರನ್ನು ನಂಜಿಸುತ್ತಾನೆ - ಯೂದಾಯದಲ್ಲಿ ಕ್ರಿಸ್ತನು ಜೀವಂತನಾಗಿದ್ದಾನೆ ಎಂದು ಹನ್ನೊಂದು ಜನರು ಮನದಷ್ಟು ಮಾಡಿಕೊಂಡಿದ್ದರೂ ಕಾಡ, ಇದನ್ನು ಇತರ ನುವಾರೆಯಿಂದಿಗೆ ನಲಹೊಂದಿನಲು ಅನೇಕ ಮಾರ್ಗಗಳಿವೆ. ಬಹುಶಃ ಅಪ್ಪೊನ್ತಲರು ಯೇನುವನ್ನು ಬೆಳ್ಳದಮೇಲೆ ಅಥವ ಬೆಳ್ಳದ ಹತ್ತಿರ ಹೊದಲನೆ ನಾಲಿ ನೋಡಿದಾಗ, ಅತನು ಸ್ಪಳ್ಳ ದೂರದಲ್ಲಿದ್ದನ್ನು<sup>14</sup> ಮತ್ತು ಅತನೆ ಇವನು ಎನ್ನುವ ನಿಶ್ಚಯತೆ ಇರಲಿಲ್ಲ. ಇಲ್ಲಿಯವರೆಗೆ ಮತ್ತಾಯನು (ಇತರ ಬರಹಗಾರರಂತೆ) ಪುನರುತ್ಥಾನದ ನಂತರ ಷಟ್ಪನಿಗಳನ್ನು ನಂಜಿಕೆಗೊಳಿಸಿದ್ದಾರೆ, ಅತನ್ ಹೇಳಿಕೆ ಅಪ್ಪೊನ್ತಲರ ಹೊದಲನ ಅಹನಂಜಕೆಯನ್ನು ನೂಡಿಸುತ್ತದೆ. ಅವರು ಅಪ್ಪೊನ್ತಲರಲ್ಲ, ಯೇನು ಪುನರುತ್ಥಾನ ಹೊಂದಿದ ನಂತರ ಬಧನೂರು ಜನರಲ್ಲ ಕೆಲವು ನಂದೇಹಪಟ್ಟರು ಎಂದು ಕೆಲವು ಬರಹಗಾರರು ವಾಪ್ಪಾನಿಸಿನುತ್ತಾರೆ. ಅಪ್ಪೊನ್ತಲರು ಹೊದಲು ನಂದೇಹದಿಂದ ಕಾಡಿದವರಾಗಿದ್ದ ಹಾಗೆಯೇ ಇವರು ಕಾಡ ವಿಜಯವಾದ ನಂಗತಿಗಳನ್ನು” ಮಾತನಾಡಿದನು (ಅಪ್ಪೊನ್ತಲರ ತೃತ್ಯಗಳ 1:3).

## ಮಾತಾ ನಿಯೋಗ

ಯೇನು ಕ್ರಿಸ್ತನು ಬಹುದೊಡ್ಡ ಗುಂಪಿನೊಂದಿಗೆ ಹೇಳುಗಿ ಮಾತನಾಡಲು ಬೇಕಾದ ನಂದೇಹವನ್ನು ಹೊಂದಿದ್ದಾಗೆಂದು ನಾವು ನಿರ್ಣಯಿಸುತ್ತೇವೆ. ನಿಜವಾಗಿಯೂ ಅತನು “ದೇವರ ರಾಜ್ಯದ ವಿಜಯವಾದ ನಂಗತಿಗಳನ್ನು” ಮಾತನಾಡಿದನು (ಅಪ್ಪೊನ್ತಲರ ತೃತ್ಯಗಳ 1:3).

ಹೆಂಗೂ, ಅತನು ಅವರೆಲ್ಲರನ್ನು ಒಟ್ಟುಗೂಡಿಸುವ ಮೂಲ ಉದ್ದೇಶ, ಮಹಾಸಿಯೋಗವನ್ನು ಅವಲಿಗೆ ತೊಡುವಂಥದ್ದಾಗಿತ್ತು:<sup>15</sup>

ಆಗ ಯೀಂನು ಹತ್ತಿರಕ್ಕೆ ಬಂದು - ಹರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲ ಅಧಿಕಾರಪು ನನಗೆ ತೊಡಲ್ಪಟ್ಟಿರುತ್ತಾರೆ. ಅದ್ದಲಿಂದ ನಿಂದು ಹೊರಮ ಹೋಗಿ ಎಲ್ಲ ದೇಶಗಳ ಜಿನರನ್ನು ಶಿಷ್ಯರನಾಗಿ ಮಾಡಿಲಿ; ಅವಲಿಗೆ ತಂದೆಯ, ಮಗನ, ಹಬಿತ್ರಾತನ ಹೆನರಿನಲ್ಲಿ ದೀಕ್ಷಾನ್ಯಾಸ ಮಾಡಿಸಿ ನಾನು ನಿಮಗೆ ಅಜ್ಞಾಹಿಸಿದ್ದೆನ್ನಲ್ಲಾ ಕಾಹಾಡಿಕೊಳ್ಳುವರುತ್ತೇ ಅವಲಿಗೆ ಉಪದೇಶ ಮಾಡಿಲಿ. ನೋಡಿಲಿ, ನಾನು ಯಿಗರು ಸಮಾಷ್ಟಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು (ಮತ್ತಾಯ 28:18-20).

ಮಾತನು ನಹ ಈ ಸಿಯೋಗದ ಕುಲಿತು ಒಂದೇ ಸಂದರ್ಭವನ್ನು ನೂಡಿಸಿದ್ದಾನೆ:<sup>16</sup>

... ಆ ಮೇಲೆ ಅವಲಿಗೆ - ನಿಂದು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ನುವಾರೆಯನ್ನು ನಾಲಿಲ. ನಂಜ ದೀಕ್ಷಾನ್ಯಾಸ ಮಾಡಿಸಿತೊಳ್ಳುವನು ರಕ್ಷಣೆ ಹೊಂದುವನು;<sup>17</sup> ನಂಬದೆ ಹೇಳಿನುವನು ದಂಡನಗೆ ಗುಲಿಯಾಗುವನು (ಮಾತನ 16:15, 16).

ಲೂಕನು ಈ ಸಿಯೋಗವನ್ನು ನಂತರ ನೂಡಿಸುತ್ತಾನೆ - ತನ್ನ ನುವಾರೆಯನ್ನು ಮುಗಿಸುತ್ತಾ ಮತ್ತು ಅರ್ಪೊನ್ತಲರ ಕೃತ್ಯಗಳಿಗೆ ಕೂರಂಭದ ವಾಕ್ಯಗಳಲ್ಲಿ ನೂಡಿಸುತ್ತಾನೆ. ಸಂಪೂರ್ಣ ತೆಗಾಗಿ ಈ ವಾಕ್ಯ ಭಾಗಗಳನ್ನು ಇಲ್ಲಿ ನೋಡಬೇಕು:

... ತೈಸ್ತನು ಶ್ರಮಿತಪ್ಪು ನತ್ತು ಮೂರಿನೆಯ ದಿನದಲ್ಲಿ ಜೀಬಿತನಾಗಿ ಏದ್ದು ಬರುವನೆಂತಲೂ ಹಾಹ ಹರಿಹಾರಕೊಳ್ಳುತ್ತರ ದೇವರ ಕಡಗೆ ತಿರುಗಿತೊಳ್ಳಬೇಕೆಂಬ<sup>18</sup> ಮಾತು ಯೆರೂನಲೇಂದು ಮೋದಲು ಗೊಂಡು ಸಮನ್ತ ದೇಶದವಲಿಗೂ ಆತನ ಹೆನಿಸಿಲ್ಲಿ ನಾರಲ್ಲಿಡುವದೆಂಟಲೂ ಬರದದೆ. ಇವುಗಳ ವಿಷಯದಲ್ಲಿ ನಿಂದೇ ನಾಜ್ಞಿ ಹೇಳುವವರಾಗಿದ್ದಿಲ (ಲೂಕ 24:46-48).

... ಆದರೆ ಹಬಿತ್ರಾತ್ ನಿಮ್ಮ ಮೇಲೆ ಬರಲು ನಿಂದು ಬಲವನ್ನು ಹೊಂದಿ ಯೆರೂನಲೇಂಬಿನಲ್ಲಿಯೂ ಎಲ್ಲಾ ಯಾದಾಯ ಸಮಾಯ್ ಸೀಮೆಗಳಲ್ಲಿಯೂ ಭೂಲೋಕದ ಕಟ್ಟತಕೆಯವರೆಗೂ ನನಗೆ ನಾಜ್ಞಿಗಳಾಗಿರಬೇಕು ಅಂದನು (ಅರ್ಪೊನ್ತಲರ ಕೃತ್ಯಗಳ 1:8).

� ಬಿಭಾಗವಾದ ವಿವರಗಳು ಬಿರುಂಧಿಸುವದಕ್ಕಾಗಿ ಅಲ್ಲ, ಆದರೆ ಹೊಂದಿಗಾಡಿ ನುವದಕ್ಕಾಗಿಯೇ. ಎಲ್ಲವುಗಳನ್ನು ಒಟ್ಟುಗೂಡಿಸಿದಾಗ ಮಹಾಸಿಯೋಗದ ಮೇಲೆಖ್ಯಾಪವನ್ನು ನೋಡಬಹುದು. ಮತ್ತಾಯಿನು ಬಳಸಿದ ನಾಲ್ಕು “ಎಲ್ಲು”<sup>19</sup> (all) ಎಂಬವುಗಳನ್ನು ನಂತಹಿತ ವರ್ಣನೆಯಾಗಿ ಉಪಯೋಗಿಸಿ ಇತರ ಮೂರು ಬರಹಗಾರರು ತೊಣಿಯುವ ನಂದೆಶವನ್ನು ವಿಹಂಡಿನಲು ಉಪಯೋಗಿಸಬಹುದು:

(1) “ಎಲ್ಲ ಅಧಿಕಾರ.” ಹೊನ್ ಒಡಂಬಡಿಕೆಯಲ್ಲ ರ್ಯೋಕ್ ಶಬ್ದದಲ್ಲ “ಅಧಿಕಾರ” (exousia) ಎಂಬುದಾಗಿ ಭಾಷಾಂತರ ಮಾಡಲಾಗಿದೆ “ಮುಖ್ಯವಾಗಿ ಎಲ್ಲ ಬಲವು ಮಾನ್ಯವು ದೇವರೊಳ್ಳಬೇಕಿಗೆ ನಲ್ಲಿನಬೇಕು ಎಂದು ನೂಡಿಸುತ್ತದೆ.”<sup>20</sup> ನಹ ಅಧಿಕಾರಪು - ಹರಲೋಕ ಮತ್ತು ಭೂಲೋಕಗಳಿರಡರಲ್ಲಿಯೂ - ತನ್ನ ಮಗನಾದ ಯೀಂನುಬಿಗೆ ತಂದೆಯಂದ ತೊಡಲ್ಪಟ್ಟಿದೆ (ಮತ್ತಾಯ 28:18). ಬಲವಾದ ಸಿಯೋಗವನ್ನು ಬಿಸ್ತುಲಿನಲು ಯೀಂನುಬಿಗೆ ಎಲ್ಲ ಅಧಿಕಾರದಬಿದೆ. ಆತನ ಅಧಿಕಾರವನ್ನು ಒಟ್ಟಿತೊಳ್ಳಬೇಕು ಕೆಲವರು ಆತನ ತೊಂಪಕ್ಕೆ

ಉತ್ಸಗಾಗುವರು.

(2) “ಎಲ್ಲ ದೇಶಗಳು.” ಯೀಂನುವನ್ನು ಶಿಲುಬೆಗೆ ಹಾಕುವದಕ್ಕೆ ಮುಂಜೆ, ಯೀಂನು ಮತ್ತು ಅತನ ಶಿಷ್ಯರು ಅವರ ಉಪದೇಶವನ್ನು ತ್ರಾಥಭಿಕವಾಗಿ ಯೊಹಾದ್ಯಲಿಗೆ ಮುಟ್ಟಿಸಿದರು (ಸೋಡಿ ಮತ್ತುಯ 10:5; 15:24). ಈಗ ಸಿಹಂಂಥ ಹೇಗೆಯಾಗಿದೆ: ಈಗ ಅಪ್ಪೊನ್ತಲರು “ಎಲ್ಲ ದೇಶಗಳಗೆ” ಹೊಗಬೇಕಾಗಿದೆ (ಮತ್ತುಯ 28:19; ಲಾಕ 24:47), “ಸಮಸ್ತ ದೇಶಗಳಗೆ” ಮತ್ತು “ಜಗತ್ತಿಗೆಲ್ಲಾ” (ಮಾರ್ಕ 16:15), “ಭೂತೋಕದ ಕಟ್ಟತೆಯವೆರೆಗೆ” (ಅಪ್ಪೊನ್ತಲರ ಕೃತ್ಯಾರ್ಥ 1:8).

ಜನರು ಮಾತ್ರ ಬಡಲಾವಣೆ ಹೊಂದಲಾಗುವ ಸಂದೇಶದಲ್ಲಿಯೂ ಈಗ ಬಡಲಾವಣೆ ಆಯಾತ. ಯೀಂನುವಿನಿಂದ ಮತ್ತು ಶಿಷ್ಯರಂದ ನಾರುವ ಸಂದೇಶವು ಮುಖ್ಯವಾಗಿ, “ದೇವರ ರಾಜ್ಯವು ನಾಭಿಹಿಸಿತ್ತು” (ಸೋಡಿ ಮತ್ತುಯ 4:17; 10:7; ಲಾಕ 10:9) ಎಂದು ಬೋಧಿಸಲಾಗ್ಯತ್ತು. ಯೀಂನುವೆ ಕೀಸುನೆಂದು ಬಹಿರಂಗವಾಗಿ ಅಪ್ಪೊನ್ತಲರು ಹೇಳುವದನ್ನು ನಿಷೇಧಿಸಲಾಗಿದೆ (ಮತ್ತುಯ 16:20). ಈ ಸಮಯದ ನಂತರ ಅವರು “ಸುಖಾರ್ಥಯನ್ನು ನಾರಬೇಕಾಗಿತ್ತು” (ಮಾರ್ಕ 16:15; ಒಟ್ಟಿ ಹೇಳಿದ್ದ ನನ್ನದ್ದು). ಅವರು ಮೇಸ್ಸಿಯನ್ ಬಂದಿದ್ದಾನೆ ಮತ್ತು ಅತನು ಶ್ರಮ ಹಷ್ಟಿ ನತ್ತು ಮೂರನೆಯ ದಿನದಲ್ಲಿ ಎಷ್ಟು ಬರುವನು ಎಂಬ ಶಿಖಿ ನಂದೇಶವನ್ನು ಹಂಚಿಕೊಳ್ಳುವರು (ಲಾಕ 24:46), ಅತ್ಯಾರೆ ರಕ್ಷಿಸಲ್ಪಡುತ್ತವೆ (ಸೋಡಿ 1 ಕೊಲಿಂಥ 15:3, 4; ಮಾರ್ಕ 16:16)!

ಯಾರು ಸುಖಾರ್ಥಯನ್ನು ಹೇಳಿತ್ತಾರೆ ಅವರಿಗೆ ಶ್ರಾಮಮುಖವಾದ ಮೂಲ ಜವಾಬ್ದಾರಿ ಇದೆ ಎಂದು ಈ ಆದೇಶದಲ್ಲಿ ಯೀಂನು ಹೇಳಿದ್ದಾನೆ. ಯಾವಾಗ ಮಹಾ ಸಿಯೋಗಕ್ಕೆ ಬಿಧೇಯ ರಾಗುತ್ತಾರೆ ಅನೇಕ ಸಂಗತಿಗಳ ನಡೆಯುತ್ತವೆ:

- ಜನರು ಯೀಂನುವಿನ ಕುರಿತಾಗಿ ಬೋಧನೆಯನ್ನು ಕಲಾತ್ಮಕತಾರೇ (ಮತ್ತುಯ 28:19; ಮಾರ್ಕ 16:15). ಅವರು “ಶಿಷ್ಯರು” (ಮತ್ತುಯ 28:19ಎ) ಅಥವಾ ಕಲಾಯಿವರಾಗಿತ್ತಾರೆ.<sup>21</sup>
- ಅವರು ಸಂಬಂಧಿತ (ಮಾರ್ಕ 16:16): ಆ ಸಂದೇಶ ನಿಜವೆಂದು ಅವರು ಸಂಬಂಧಿತ (ಮಾರ್ಕ 16:16): ಆ ಸಂದೇಶ ನಿಜವೆಂದು ಅವರು ಸಂಬಂಧಿತ ಮತ್ತು ಅವರಿಗೊಳಿಸ್ತರೆ ಬಲಯಾಗಿ ಮರಣಹೊಂದಿದ ಅತನಲ್ಲ ನಂಜಕೆ ಇಡಬೇಕು.<sup>22</sup>
- ಅವರು ತಿರುಗಿಕೊಳ್ಳಬೇಕು (ಲಾಕ 24:47): ಅವರ ಹಾಪಗಳ ಹಲಹಾರಕ್ಕಾಗಿ ದೇವರ ಕಂಡಿಗೆ ತಿರುಗಿಕೊಳ್ಳಬೇಕು, ತಮ್ಮ ಜೀವಿತಗಳನ್ನು ಬದಲಾಂತಿಸಿಕೊಂಡು, ದೇವರಿಗಾಗಿ ಜೀವಿಸುತ್ತೇನೆಂದು ನಿರ್ಧರಿಸಿದೆ.
- ಅವರು ದೀಕ್ಷಾನ್ವಯನ ಮಾಡಿಸಿಕೊಳ್ಳಬೇಕು (ಮತ್ತುಯ 28:19ಜಃ; ಮಾರ್ಕ 16:16): ಈ ದೀಕ್ಷಾನ್ವಯವು ನಿಲಿನಲ್ಲಿ ಮುಳಗುವದು<sup>23</sup> “ತಂದೆ<sup>24</sup> ಮತ್ತು ಮಗ ಮತ್ತು ಹೆಚ್ಚಿನ ಹೆಸರಿನಲ್ಲಿ”<sup>25</sup> (ಮತ್ತುಯ 28:19ಜಃ) ರಕ್ಷಣೆ ಹೊಂದಲು ಇದು ಕ್ರಮವಾಗಿದೆ (ಮಾರ್ಕ 16:16).
- ಜನರು ಬಿಧೇಯತೆಯಿಂದ ತ್ರುತಿಕ್ರಿಯೆ ತೋರಿದಾಗ, ದೇವರು ಅವರನ್ನು ರಕ್ಷಿಸುವನು. ಅವರ ಹಿಂದಿನ ಹಾಪಗಳನ್ನು ಕ್ಷಮಿಸಿದನು (ಲಾಕ 24:47).

(3) “ಸಾನು ಸಿಂಗರೆ ಅಜ್ಞಾಹಿಸಿದ್ದಸ್ತೇಲ್ಲಾ.” ಜವಾಬ್ದಾರಿಯ ಈಗ ಇದು ಮುಕ್ತಾಯವಲ್ಲ ಅದರೆ ಶ್ರಾರಂಭವಾಗಿದೆ ಎಂದು ಬಿಂದಿನ ಲಾಗಿದೆ. ಒಬ್ಬ ವ್ಯಕ್ತಿ ದೀಕ್ಷಾನ್ವಯನ ಹೊಂದಿದ ತರುವಾಯ ವ್ಯಕ್ತಿಗೆ ಹೆಚ್ಚಿನ ಬೋಧನೆ ಅವಶ್ಯವಾಗಿದೆ. ದೀಕ್ಷಾನ್ವಯನ ಹೊಂದಿದವರಿಗೆ ಎಲ್ಲವನ್ನು ಬೋಧಿಸಬೇಕೆಂದು ತನ್ನ ಶಿಷ್ಯರಿಗೆ ಯೀಂನು ಒತ್ತಾಯದಿಂದ ಅಜ್ಞಾಹಿಸಿದ್ದಾನೆ.

“... ಎಲ್ಲ ದೇಶಗಳ ಜನರನ್ನು ಶಿಷ್ಯರನ್ವಯಿ ಮಾಡಿ ಮತ್ತು ಅವರಿಗೆ ದೀಕ್ಷಾನ್ವಯ

ಮಾಡಿಸಿಲ,” ಎಂಬುವುದು ಈ ಸ್ಥಿರೇಶದಲ್ಲ, ಹೊಗೆವದಕ್ಕೆ ಆಹ್ವಾನವಾಗಿದೆ, ಅಂದಿನಿಂದ ಅತನು ಅವರಿಗೆ ಆಜ್ಞಾಹಿಸಿದ್ದೆಲ್ಲ ಆದಾಗಿತ್ತು. ಮಹಾಸಿಯೋಗವು ಸ್ವಂತವಾಗಿ ಶಾಶ್ವತವಾಗಿ ಮುಂದುವರಿಸುವಂಧಧಾಗಿದೆ.<sup>26</sup> Walter Wink ರವರು, “ಯೇಸುವನ್ನು ಕೊಲ್ಲುವದು ... ಕಾನ್ಸಮನ್ ಹೆಬನ್ ಜೀಜರ್ಜನ್ನು ಗಾಜಯಳ್ಳ ತೊಲ ನಾಶಮಾಡಲು ಪ್ರಯತ್ನಿಸಿದ ಹಾಗೆಯೆ ಎಂದು ಹೇಜದ್ದಾನೆ.”<sup>27</sup>

ಯೇಸು ಆಜ್ಞಾಹಿಸಿದ್ದನ್ನೆಲ್ಲ ಉಪದೇಶಿಸಿ ಎಂಬ ಆದೇಶದಲ್ಲಿ ಇನ್ನು ಹೆಚ್ಚಿನ ವಿಷಯಗಳು ನೇರಿಸಲ್ಪಟ್ಟಿವೆ. ಹಲವರು ಅನತ್ಯಿಯಂದ ನುವಾರ್ಕ ನಾರುತ್ತಾರೆ, ತೆಲವರನ್ನು ದೀಕ್ಷಣಾನ್ಯಾಸ ಮಾಡಿಸಿದ ನಂತರ, ಹೊನ ಕೈಸ್ತರನ್ನು ವಿಶ್ವಾಸದಲ್ಲ ಆಂತರಾಗಿ ನಡೆಸದೆ ಇನ್ನೊಬ್ಬಲಿಗೆ ಬೋಧಿಸಲು ಅವಸರವಾಗಿ ಹೊಗುತ್ತಾರೆ. ನಮ್ಮ ಜವಾಬ್ದಾರಿ ಕೇವಲ ಹಾಹಿಯನ್ನು ನಂಜಕೆಯಳ್ಳ ನಡೆಸಿ ದೀಕ್ಷಣಾನ್ಯಾಸ ಮಾಡಿಸುವದಕ್ಕೆ ಅಲ್ಲ; ಕೃಷಯಳ್ಳಿಯೂ ನಮ್ಮ ಕರ್ತವ್ಯನೂ ರಕ್ಷಕನೂ ಅಗಿರುವ “ಯೇಸು ಕೈಸ್ತನು ವಿಷಯವಾದ ಜ್ಞಾನದಲ್ಲಿಯೂ ಅಭಿಪ್ರಾಯಿಸಿ ಹೊಂದಲು ನಿರ್ಬಾಯ ಚಾರಬೀಕು” (2 ಹೆಚ್ 3:18ಎ).

(4) “ಯಾವಾಗಲೂ ನಾನು ನಿಮ್ಮ ನಂಗರ್ ಇರುತ್ತೇನೆ.” ಯೇಸುವಿನ ಜನಸ್ತಿಂತಲೂ ಹೊದಲು ಅತನ್ “ಹೆನರ್” “ಇಮ್ಮಾನುವೇಂಕ್” ಎಂದು ಚುಂತಿಜನಲಾಯಿತು, ಅದರ ಅಥವ್ “ದೇವರು ನಮ್ಮ ನಂಗರ್ಬಿದ್ದಾನೆ” ಎಂದು ಹೇಳಲ್ಪಟ್ಟಿತ್ತು (ಮತ್ತಾಯ 1:23). ದೇವರ ಮಗನು ಜನರ ಮಧ್ಯದಲ್ಲಿ ನಡೆದಾದಿಂದ ಈ ಪ್ರವಾದನೆ ನೆರವೇಳತ್ತ. ಆದರೆ ಯೇಸು ಅಕ್ಷೀಯ ಲಿತಿಯಳ್ಳ ಶಿಷ್ಯರೊಂದಿಗೆ ಸಿರಂತರವಾಗಿ ಇರುತ್ತಾನೆ ಎಂದು ಶಿಷ್ಯರು ತಿಳಿದು ಕೊಳ್ಳಬೇಕೆಂದು ಅತನ ಬಯಕೆಯಾಗಿತ್ತು. J.W. McGarvey ಹೀಗೆ ಹೇಜದ್ದಾರೆ, “ಇದು ಒಂದು ವಾಗ್ದನವಾಗಿದೆ ಹೋಲಕೆಯೆ ಸಹವಾನವಲ್ಲ. ಆದರೆ ಅದು ನಿರ್ಬಾಯ ಭೂತಿಯ ಮತ್ತು ಪ್ರೌತ್ಸಾಹದಾಯಕವಾಗಿದೆ ...”<sup>28</sup>

ವಾಗ್ದನ ಮತ್ತು ನಿಯೋಗವು ಅದು ನಾಮಾನ್ಯವಾಗಿದ್ದರೂ ಅದನ್ನು ನಾವು ತಿಳಿದುಕೊಳ್ಳಬೇಕು ಇದು ಕೇವಲ ಶಿಷ್ಯರಿಗೆ ಮಾತ್ರವಲ್ಲ. “ಯುಗದ ನಮಾತ್ಮಿಯವರೆಗೆ”<sup>29</sup> (ಮತ್ತಾಯ 28:20) ಅದು ಬಳಕೆಯಳ್ಳಿರುವದೆಂದು ಕರ್ತವ್ಯನು ಒತ್ತಿ ಹೇಜದ್ದಾನೆ - ಅದು ಅತನ ಎರಡನೆಯ ಬರೋಣದವರೆಗೆ ಇರುವುದು. D. W. Ford ಹೀಗೆ ಬರೆದಿದ್ದಾರೆ, “ಪುನರುತ್ತಾಗಿನೊಂದ ಕೈಸ್ತನು - ಇದು ನಮ್ಮ ಮುಖ್ಯವಾದ ಹಾರವಾಗಿದೆ - ಅತನು ಯಾವಾಗ ಗಳಾಯದಲ್ಲಿ ಮನುಷ್ಯನಾಗಿ ಅವರೊಂದಿಗೆ ಇರ್ದಿಹಾಗೆಯೇ ಅಕ್ಷೀಯವಾಗಿ ನವ್ಯೋಂದಿಗೆ ಅತನು ಇದ್ದಾನೆ”<sup>30</sup> ಎಂಥಂತೆ ಅಶ್ವಯು ಮತ್ತು ಆದರಣೆಯ ಆಲೋಚನೆಯಾಗಿದೆ!

ಅಪ್ರೌತ್ಸಾಹದಿಗೆ ಬಿಳೆಷವಾದ ವಾಗ್ದನವನ್ನು ಮಾಡಿದನು ಎಂದು ಮಾರ್ಕನು ಹೇಳುತ್ತಾನೆ.<sup>31</sup> ಅವರ ಅಹನಂಜಕೆಯನ್ನು ಗರ್ಭಸಿದ ನಂತರ (ಮಾರ್ಕ 16:14), ಅವರು ನಂದೇಹದಿಂದ ಹೊರಬರುವದಾಗಿದ್ದರೆ ಅವರು ಹೊಂದುವ ಬಲವನ್ನು ತುಂತು ಹೀಗೆ ಹೇಜದನು:

ಇದಲ್ಲದೆ ಸಂಬಂಧಿಸಿದ ಈ ಸಂಜಕ ಕಾರ್ಯಗಳ ಉಂಟಾಗುವವು; ನನ್ನ ಹೆಸರನ್ನು ಹೇಳಿ ದ್ವೇಗಳನ್ನು ಜಿಡಿಸುವರು; ಹೊನ ಭಾಷಣಿಯಂದ ಮಾತನಾಡುವರು; ಕಾಪುಗಳನ್ನು ಎತ್ತಿಪರು, ವಿಷ ಪದಾರ್ಥಕ್ಷಮ್ಮೆನಾದರೂ ತುಂದಿರೂ ಅವರಿಗೆ ಯಾವ ಕೆಳಕಾ ಆಗುಪುದಿಲ್ಲ; ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವದು ಎಂದು ಹೇಜದನು (ಮಾರ್ಕ 16:17, 18).

ಅಪ್ರೌತ್ಸಾಹದಿಗೆ ಬಿಳೆಷವಾದ “ಸೂಜಕೆ” ಕಾರ್ಯಗಳನ್ನು ತುಂತು ಉದಾಹರಣೆಗಳನ್ನು ಅಪ್ರೌತ್ಸಾಹದಿಗೆ ಪ್ರತ್ಯೇಕ ಪ್ರಾರ್ಥನೆಯಾಗಿ ಹೇಜಿತ್ತದೆ.<sup>32</sup>

ಮತ್ತಾಯ 28:18-20; ಮಾರ್ಕ 16:15, 16 ಮತ್ತು ಲಾಕ 24:46-48ನ್ನು ಎಜ್ಜರವಾಗಿ

ಪ್ರಾಣ ಸಂರಕ್ಷಣೆಗೆ					
ಭೇದಭಿನ್ನ/ಕಲನು	ಸಂಜ್ಞೆ	ಹಖ್ಯಾತ್ಯಾಹ್ಯ	ದೀಕ್ಷಾನಾಮನ	ರಕ್ಷಣೆ	ಸುಂದರವಾದದ್ವಾರಾ
ಮುತ್ತಾಯ	X			X	X
ಮೂಕ್ತ					
ಲೂಕ್	X			X	X

ಅಭ್ಯಾಸ ಮಾಡಿಲಿ. ಸುಮಾರು ಏರಡು ನಾಲ್ಕಿರ ವರ್ಷಗಳಿಂದ ಲೋಕದಾಧ್ಯಂತ ಸುವಾತೆಗಾಗಿ ಈ ವಾಕ್ಯಗಳು ಅಧಿಕಾರದಿಂದ ಕೊಡಿವೆ. 19ನೇ ಶತಮಾನಗಳ ಹಿಂದೆ ಅಪ್ರೋನ್ತಲಿಗೆ ಅವು ಹೇಳಿದಂತೆಯೇ ಇಂದಿನ ಸಭೆಗಾಗಿ ಸುವಾತೆ ತ್ಯಾಣದ ಆದೇಶವಾಗಿದೆ!

## ರಮಣಸಹಿಪುಣಾದ ಗೋಂಡಲ

**(ಉಕ 24:44-49; ಅಪ್ರೋನ್ತಲರ ಕೃತ್ಯಾರಖ 1:3-8; 1 ಹಿರಿಂಥ 15:7)**

### **ಒಂಭತ್ತನೆಯ ನಾರಿ ತ್ರೈಕ್ಷಣದಷ್ಟು**

ಹೊಲನು ತ್ರೀತ್ಯನು ಪುನರುತ್ಥಾನದ ತ್ರೈಕ್ಷಣತೆ ಹಣ್ಣಿ ಮಾಡುವಾಗ ಆತನು 500 ಜನರಿಗೆ ಕಾಣಿಸಿಕೊಂಡನು ಎಂದು ಪ್ರಸ್ತಾಪಿಸಿದ ಮೇಲೆ, “ನಂತರ ಆತನು ಯಾಕೆಳೆಬಸಿಗೆ ಕಾಣಿಸಿಕೊಂಡನು” (ಕೊಲಿಂಥ 15:7ವ) ಎಂದು ಹೇಳಿದನು. ಇವನು ಬಹುಶಃ ಯೇಣುವಿನ ಮಲ ಸಹೋದರನಾಗಿರಬೇಕು, ಕೊನೆಗೆ ಈತನು ಯೆರೂಸಲೇಬಿನ ಸಭೆಯಲ್ಲಿ ಗೌರವಪೂಷ್ಟ ನಾಯಕನಾದನು (ಅಪ್ರೋನ್ತಲರ ಕೃತ್ಯಾರಖ 12:17; 15:13; 21:18; ಗಳಾಕ್ಯ 1:19; 2:9).

ಯೇಣು ತನ್ನ ಮಲ ಸಹೋದರನಿಗೆ ಎಲ್ಲ ಅಧವಾ ಯಾವಾಗ ಕಾಣಿಸಿಕೊಂಡನು ಎಂಬುದು ನಮಗೂ ಕೂಡ ಗೊತ್ತಿರುವುದಿಲ್ಲ ಆದರೆ ಈ ನಂಧಿಸುಬಿಕೆ ಒಂದು ನೆನೆಹಿನಿಲ್ಲಿ ಇರುವಂಥದ್ವಾಗಿದೆ. ಆತನೆ ಹೆಸ್ಸಿಲೆಯನು ಎಂದು ಯಾಕೆಳೆಬಸಿಗೆ ಮನವರಿಕೆ ಮಾಡಿಕೊಡುವದಕ್ಕಾಗಿಯೇ ಯೇಣು ಬಿಶೇಷವಾದ ಭೇಟಿಯನ್ನು ಮಾಡಿದನೆಂದು ಹೇಳುವುದರಿಳ್ಳ ಯಾವುದೇ ನಂದೇಹಬಿಲ್ಲ. ಆತನ ಸಹೋದರರು ಸಹ ಆತನನ್ನು ನಂಬಿದೆ ಇದ್ದರು (ಯೋಹಾನ 7:5). ಒಂದು ವೇಳೆ ತನ್ನ ಎಲ್ಲಾ ಹಿಲಯ ಸಹೋದರಿಗೆ<sup>33</sup> ಯಾಕೆಳೆಬನು ಮಾನವೋಲನುತ್ತಾನೆಂದು ತತ್ವನು ತಿಳಿದುಕೊಂಡಿದ್ದರಲ್ಲಿ ಬಿಶೇಷವಾಗಿ ಯಾಕೆಳೆಬಸಿಗೆ ಕಾಣಿಸಿಕೊಂಡಿರಬೇಕು. ಆದರೂ, ಯೇಣುವಿನ ಸಹೋದರರು ಆತನ ಪುನರುತ್ಥಾನದ ನಂತರ ಆತನನ್ನು ನಂಜಿದರು ಮತ್ತು ಹವಿತ್ತಾತ್ಮನ ಬರೋಣಕ್ಕಾಗಿ ಅಪ್ರೋನ್ತಲರ ಕಾಯುತ್ತಿರುವಾಗ ಅವರ ನಂಗಡಿವಿದ್ದರು (ಅಪ್ರೋನ್ತಲರ ಕೃತ್ಯಾರಖ 1:12-14). ಇವರಿಳ್ಳ ಇಬ್ಬರು ಹೊನೆ ಒಡಂಬಡಿಕೆಯಲ್ಲಿ ಹತ್ತಿಗೆಗೆಂಟನ್ನು ಬರೆದಿದ್ದಾರೆ: ಯಾಕೆಳೆಬನು (ಯಾಕೆಳೆಬ 1:1) ಮತ್ತು ಯಾದ (ಯಾದ 1).<sup>34</sup>

### **ಅಂತಿಮ ತ್ರೈಕ್ಷಣ<sup>35</sup>**

ನಲ್ಲಿತ್ತು ದಿನಗಳು ಮುಗಿಯತ್ತು ಬರುವಾಗ, ಯೇಣು ಯಾದಾಯಕ್ಕೆ - ಯೆರೂಸಲೇಬಿನ ಸಖಿಗಳಕ್ಕೆ ಹೊದನು (ನೋಡಿಲ ಲಾಕ 24:50, 52; ಅಪ್ರೋನ್ತಲರ ಕೃತ್ಯಾರಖ 1:4, 12). ಯೆರೂಸಲೇಬಿನಿಲ್ಲ ಸಭೆ ಸ್ನಾಹಿಸಲ್ಪಡಬೇಕು ಮತ್ತು ಹೊದಲ ಸುವಾತೆ ಇಲ್ಲಿದೆ ಹೊದಲು ನಾರಲ್ಪಡುವದಕ್ಕಾಗಿ ಕೊನೆಯ ಸಿದ್ಧತೆಗೆಂಟನ್ನು ಮಾಡುವದು ಆತನ ಉದ್ದೇಶವಾಗಿತ್ತು (ನೋಡಿಲ ಅಪ್ರೋನ್ತಲರ ಕೃತ್ಯಾರಖ 1:8). “ಜಾತ ಹಲಹಾರಕ್ಕೊಳ್ಳುವರ ದೇವರ ಕಡೆಗೆ ತಿರುಗಿಕೊಳ್ಳಬೇಕೆಂಬ ಮಾತ್ರ, ಯೆರೂಸಲೇಬಿ ಹೊದಲುಗೊಂಡ, ಸಮಸ್ತ ದೇಶದವರೆಗೂ ಆತನ ಹೆಸಲಿನಿಲ್ಲ ನಾರಲ್ಪಡುವದೆಂತಲೂ” ಹಜೇ ಒಡಂಬಡಿಕೆಯಲ್ಲಿ ಬರೆದಿದೆ ಎಂದು ಯೇಣು ಹೇಳಿದನು (ಲಾಕ 24:47; ಒತ್ತಿ ಹೇಳಿದ್ದ ನನ್ನದು). ಯೆಣಾಯನು ಪ್ರಾದಿಸಿದಂತೆ “ದೇವರ ಮನೆ” (“ನಭಿ”; 1 ತಿಮೋಥಿ 3:15; KJV) ಸ್ನಾಹಿಸಲ್ಪಡುವದು, “ಎಲ್ಲಾ ದೇಶಗಳು” ಅದರ ಕಡೆಗೆ ಬರುವವು, ಮತ್ತು “ಯೆಹೋವಾನ ವಾಕ್ಯಪು” (ಮುಂದಾಗಿ) “ಯೆರೂಸಲೇಬಿಸಿಂದ” ಹೊರಡುವುದು (ಯೆಣಾಯ 2:2, 3; ಒತ್ತಿ ಹೇಳಿದ್ದ ನನ್ನದು).

ಆತನ ಆರೋಹಣಕ್ಕಿಂತ ಹೊದಲು ಯೇಣು ಆತನು ಅಂತಿಮವಾಗಿ, “ತನ್ನ ಎಲ್ಲಾ ಅಪ್ರೋನ್ತಲಿಗೆ” ಕಾಣಿಸಿಕೊಂಡನು (ಅಧವಾ ತ್ರೈಕ್ಷಣತೆ) (1 ಕೊಲಿಂಥ 15:7ಇ). ಆತನು

“ದೇವರ ರಾಜ್ಯದ ವಿಷಯವಾದ ನಂಗತಿಗಳನ್ನು ಅವರೆಂದಿಗೆ ಹೇಳುತ್ತು ಇದ್ದನು” (ಅಪ್ರೋನ್ತಲರ ಕೃತ್ಯಗಳು 1:3) ತರುವಾಯ ಆತನು, “ನಾನು ಇನ್ನೂ ನಿಮ್ಮ ನಂಗಡ ಇದ್ದಾಗ ಇದೆಲ್ಲಾ ನಿಮಗೇ<sup>36</sup> ತಿಂಡಿದ್ದೇನೆ. ನನ್ನ ವಿಷಯವಾಗಿ ಮೊಶೇಯ ಧರ್ಮಶಾಸ್ತ್ರದಲ್ಲಿಯೂ ಪ್ರವಾದಿಗಳ ಗ್ರಂಥಗಳಲ್ಲಿಯೂ ಶೀರ್ಜನೆಗಳಲ್ಲಿಯೂ ಬರೆದಿರುವದೆಲ್ಲ ನೇರವೇಲುವದು” (ಲಭಕ 24:44).<sup>37</sup> ಯೆಹೋದ್ಯರ ನತ್ಯವೇದವನ್ನು ಮೂರು ಭಾಗಗಳನ್ನಾಗಿ ಮಾಡಿದ್ದಾನೆ: ಅಪ್ರುಗಳ ಮೊಶೇಯ ಧರ್ಮಶಾಸ್ತ್ರ, ಪ್ರವಾದಿಗಳ ಮತ್ತು ಬರಹಗಳು. “ಬರಹಗಳು” ಹೇಜ್ಜಿಗಿ ಶೀರ್ಜನೆಗಳಿಂದ ತಂಜಡೆ, “ಶೀರ್ಜನೆಗಳು” ಎನ್ನುವ ಪದದ್ವರ್ತ ಕೆಲವು ನಾಲ್ಕು ಮೂರನೆಯ ವಿಭಾಗವೆಂದು ಹೇಳುತ್ತಾರೆ. ಆದುದಲಿಂದ ಶ್ರಿಸ್ತನು ಕುಲತು ಬೋಣಿಸಿದ ಬೋಣಿಗಳನ್ನು ಸಂಪೂರ್ಣವಾಗಿ ಹಳೆ ಒಡಂಬಿತಿಕೆಯಲ್ಲ ವ್ಯಾಪ್ತಿಗೊಂಡಿದೆ ಎಂದು ಕರ್ತವ್ಯನು ಉದ್ಘಾಟಿಸಿದರು.

“ಅವರು [ಅಪ್ರೋನ್ತಲರು] ಶಾಸ್ತ್ರ ವಜನಗಳನ್ನು ತಿಖದುಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದನು” (ಲಭಕ 24:45). ಈ ಕಾರ್ಯವನ್ನು ಆತನು ಅಪ್ಪುತವಾಗಿ ಮಾಡಿರಬಹುದು, ಆದರೆ ಆತನು ಅದನ್ನು ತನ್ನ ಮುಂದಿನ ಸಂಭಾಷಣೆಯಿಂದ ಮಾಡಿರಬಹುದೆಂದು ಈ ವಜನಗಳ ತಿಖನ್ನತ್ವವೇ. ಬಹುಶಃ ಎಮ್ಮಾತ್ಮನಲ್ಲಿರುವ ಶಿಷ್ಯರಿಗೆ ಸಂಸ್ತು ಗ್ರಂಥಗಳಲ್ಲಿ ಆತನು ತನ್ನ ವಿಷಯವಾಗಿರುವ ನೂಜನೆಗಳನ್ನು “ಅವಲಗೆ ವಿಬಲನ್ತಾ ಅವರ ಜ್ಞಾನೋದಯವುಂಟು” ಮಾಡಲ್ಪಟ್ಟಂತೆಯೇ (ಲಭಕ 24:27) ಆತನು ಅವರ “ಬುದ್ಧಿಯನ್ನು ತೆರೆದನು.” ಅಪ್ರೋನ್ತಲರೆ ಹೀಗೆ ಹೇಳಿದನು,

ಶ್ರೀಸ್ತನು ಶ್ರಮೆಹಪ್ಪ ನತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂತಲೂ<sup>38</sup> ಹಾಸ್ಯಲಹಾರಕೊಳ್ಳುತ್ತ ದೇವರ ಕಡೆಗೆ ತರುಗಿಕೊಳ್ಳಬೇಕೆಂದು ಮಾತ್ರ ಯೆರೂನಲೆಂಮು ಮೊದಲುಗೊಂಡು ನಮನ್ತ ದೇಶದವರಿಗೂ ಆತನ ಹೆಸಲಿನಲ್ಲ ನಾರಲ್ಪಾಡುವದೆಂತಲೂ ಬರೆದಿದೆ. ಅಪ್ರುಗಳ ವಿಷಯದಲ್ಲ ಸೀಮೆ ನಾಜ್ಞಿ ಹೇಳುವವರಾಗಿದ್ದೀರೆ, ಇಗೋ ನನ್ನ ತಂಡೆಯು ವಾಗ್ದನ ಮಾಡಿದ್ದನ್ನು ನಿಮಗೆ ಕಷಾಹಿಸಿಕೊಡುತ್ತೇನೆ. ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಹೊದಿಸುವ ತನಕ ಈಹಪ್ಪಣದಲ್ಲಿ ಕಾದುಕೊಂಡಿಲ್ಲ ಎಂದು ಹೇಳಿದನು (ಲಭಕ 24:46-49).

ತಂಡೆಯ “ವಾಗ್ದನ” ಮತ್ತು “ಮೇಲಣ ಲೋಕದಿಂದ ಶಕ್ತಿ” ಹಬಿತ್ತುನ್ನಾನ್ನು ನೂಜನ್ತಾ ಯೀನು ಇದನ್ನು ಹತ್ತು ದಿನಗಳ ನಂತರ ಅಪ್ರೋನ್ತಲರ ಮೇಲೆ ತಜನ್ನವನು. ಅವಲಗೆ ಹೀಗೆ ನೂಜಿಸಿದನು “ಯೆರೂನಲೆಂಮನ್ನು ಜಟ್ಟ ಹೋಗದಿಲ.” ತಂಡ ಮಾಡಿದಂಥ ನೀವು “ನನ್ನಂದ ಕೇಂಡಿದಂಥ ವಾಗ್ದನಕ್ಕೆ ಕಾದುಕೊಂಡಿಲ.”<sup>39</sup> ಯೆಹೋನನಂತೂ ನಿಲನಲ್ಲ ದೀಕ್ಷಾನಾಜ್ಞನ ಮಾಡಿಸಿದನು, ನಿಮಗಾದರೂ, ಇನ್ನೂ ಸ್ವಲ್ಪ ದಿವನಗೊಳಗಾಗಿ ಹಬಿತ್ತುನ್ನಲ್ಲ ನಾಜ್ಞವಾಗುವದು” (ಅಪ್ರೋನ್ತಲರ ಕೃತ್ಯಗಳು 1:4, 5).

### ಅಭಾ ಮಾಡಿಪೋಳ್ಳು ಶಯಾನ

ಆತನ ಅಂತಿಮ ಕ್ಷಣಗಳನ್ನು ಗಮನಿಸಿದಾಗ ಯೀನು “ದೇವರ ರಾಜ್ಯದ ವಿಷಯವಾದ ನಂಗತಿಗಳನ್ನು ಅಪ್ರೋನ್ತಲರಿಗೆ ಹೇಳುತ್ತಾ ಇದ್ದನು” (ಅಪ್ರೋನ್ತಲರ ಕೃತ್ಯಗಳು 1:3). ಅವರ ಪ್ರತಿಕ್ರಿಯೆಗಳನ್ನು ನೋಡಿದಾಗ ಆವರು ನಿಜಿಪಾದ ದೇವರ ರಾಜ್ಯದ ಸ್ವರೂಪದ ಕುಲತಾಗಿ ತಿಖದುಕೊಳ್ಳಲು ಶಯಾನಪಡುತ್ತಿದ್ದರು: “ನಾನು ನಿನು ಇದೇ ಕಾಲದಲ್ಲ ಇನ್ನಾಯೇಲ್ ಜನಲಿಗೆ ರಾಜ್ಯವನ್ನು ತಿರಿಗಿ ನಾಜ್ಞಹಿಸಿಕೊಡುವಿಯೆ?” (ಅಪ್ರೋನ್ತಲರ ಕೃತ್ಯಗಳು 1:6). ಯೀನು ಯಾವಾಗ ತನ್ನ ಅತ್ಯೇಕ ರಾಜ್ಯವನ್ನು ನಾಜ್ಞಹಿಸುತ್ತಾನೆ ಎಂಬುದನ್ನು ಮಾತ್ರ ಅಪ್ರೋನ್ತಲರು

ತಿಜದುಕೊಳ್ಳಲು ಬಯಸುತ್ತಿದ್ದರು ಎಂದು ಹಲವು ಬರಹಗಾರರು ಆಲೋಚಿ ಸುತ್ತಾರೆ. ಏನೇ ಅದರೂ ಇನ್ನಾಯೆಲ್ಲಲ್ಲಿಗೆ ರಾಜ್ಯವನ್ನು ಪುನಃ ನ್ಯಾಹಿನಲ್ಲಿಡುವದು ಎನ್ನುವ ಹಡಗೆಂಬು ನೋಡುವಾಗ. ಭಾಬಿಕ ರಾಜ್ಯಧಾನಿ ಕುಲತು ಅವರ ಆಲೋಚನೆಯಾಗಿತ್ತು ಎಂದು ತಿಜಯುತ್ತದೆ. The Living Bible ಭಾಬಾಧಾರು, “ದೇವರ ಇನ್ನಾಯೇಲ ದೇಶವನ್ನು [ರೋಮಸಿಂದ] ಸ್ವತಂತ್ರಗೊಳಿಸಿ ಮತ್ತು ನಮಗಾಗಿ ಸ್ವತಂತ್ರ ರಾಷ್ಟ್ರವನ್ನು ನ್ಯಾಹಿಸುವಿರಾ?” ಈ ಲೀಡಿಯಲ್ಲ, ಇದರ ಕುಲಿತಾಗಿ ಹೇಳುವಾಗ, ಅಪ್ಪೇನ್ನಲ್ಲರು ಗಳಜಲಗೊಂಡಿದ್ದರು.

ದೇವರು ಯಾವಾಗ, ರಾಜ್ಯವನ್ನು ನ್ಯಾಹಿಸುವನು ಎಂದು ಜಿಂತೆ ಮಾಡಬೇಕಿಲ್ಲ ಎಂದು ಯೀನು ಅವರಿಗೆ ಹೇಳಿದನು (ಅಪ್ಪೋನ್ತಲರ ಕೃತ್ಯೇಗಳು 1:7). ಆತನು ದೇವರ ರಾಜ್ಯ “ಪ್ರಬಲವಾಗಿ ಬರುವದು” ಎಂದು ಹೊಡಿ ಹೇಳಿದನು (ಪೂರ್ವ 9:1). ಈಗ, ಹವಿತ್ತಾತ್ಮನು ಅವರ ಮೇಲೆ ಬರಲು ಅವರ “ಬಲವನ್ನು ಹೊಂದುವರು” (ಅಪ್ಪೋನ್ತಲರ ಕೃತ್ಯೇಗಳು 1:8) ಎಂದು ಹೇಳಿದನು. ಆ ಕಾಯಾಪು ನಡೆಯವಾಗ ಆತ್ಮವು ಅವರ ನಂದೇಹವನ್ನು ದಾರ ಮಾಡಿ ನಕಲ ಬಿಷಯಗಳಲ್ಲ ಅವರಿಗೆ ಸ್ವಷ್ಟಿತೆಯನ್ನು ನಿಳುತ್ತದೆ (ನೋಡಿಲ ಯೋಹಾನ 14:26; 16:13).

### ನಮಾಧಾನ ಮುರಂಡುವರಿಯುವಡು

(ಪೂರ್ವ 16:19, 20; ಉಕ 24:50-53;

ಯೋಹಾನ 20:30; 21:25; ಅಪ್ಪೋನ್ತಲರ ಕೃತ್ಯೇಗಳು 1:9-12)

#### ಉಪಾಧಿಗಳು

ಯೀನು ತನ್ನ ಅಂತಿಮ ಮಾತುಗಳು ಎಣ್ಣೆಮುರಗಳ ಬೆಳ್ಳುದ ಮೇಲೆಯೂ ಅಥವಾ ಬೆಳ್ಳುದ ಹತ್ತಿರ ಹೇಳಿದನು (“ಎಣ್ಣೆ ಮುರಗಳ ತೊಂಬು”; ಅಪ್ಪೋನ್ತಲರ ಕೃತ್ಯೇಗಳು 1:12). “ಮತ್ತು ಈ ಮಾತುಗಳನ್ನು ಹೇಳಿದ ಬಳಿಕ” (ಅಪ್ಪೋನ್ತಲರ ಕೃತ್ಯೇಗಳು 1:9) <sup>40</sup>, ಆತನು ಅಪ್ಪೋನ್ತಲರನ್ನು “ಬೆಂಥಾನ್ಯಾದ ತನಕ ಕರೆಕೊಂಡು ಹೊಂದನು” (ಲೂಕ 24:50) ಎಂಬು ಬೆಂಥಾನ್ಯಾದ ಪ್ರದೇಶದಲ್ಲ ಈ ಬೆಳ್ಳುದ ದಸ್ತಿಂ ಭಾಗದ ಪ್ರಾರ್ಥನೆಯಲ್ಲಿರುವ ಈ ಬೆಳ್ಳುವು ಪ್ರಮುಖ ನ್ಯಾಷಾಗಿತ್ತು - ಈ ಬೆಂಥಾನ್ಯಾದ ಪಟ್ಟಣವು ರಕ್ಷಣಿಗೆ ಅನೇಕ ಜ್ಞಾಹಕಾರ್ಥಕವಾದ ನ್ಯಾಷಾಗಿದೆ. ತಾರುವಾಯ “ಆತನು ತನ್ನ ಶೈಗಳನ್ನು ಎತ್ತಿ ಅವರನ್ನು ಅಶೀವೆದ್ದಿಸಿದನು” (ಲೂಕ 24:50) ಎಂಬು ತೊನೆಯ ಅಭಿನಯ ಒಂದು ಅಶೀವಾದಕರವಾದದ್ವಾಗಿತ್ತು ಎಂಬುದು ಅಧ್ಯಯುತ್ತವಾದದ್ದು.

ಆತನ ಆರೋಹಣವು ಕೆಲವು ಶಬ್ದಗಳಲ್ಲ ವರ್ಣಿಸಲಾಗಿದೆ:<sup>41</sup> “ಆತನು ಅವರನ್ನು ಅಶೀವೆದಿನನ್ನಿತ್ಯಾಯವಾಗ ಆತನು ಅವರನ್ನು ಜಿಟ್ಟಿನು” (ಲೂಕ 24:51) . “ಅವರು ನೋಡುತ್ತಾ ಇದ್ದ ಹಾಗೆ ಆತನು ಏಂಬಂತಿಲ್ಲಬ್ಬನು, ಹೊಡಿಪು ಆತನನ್ನು ಕಬಿದುತ್ತಾಂದಿದ್ದಿಲಂದ ಅವರ ಕಣ್ಣಿಗೆ ಮರೆಯಾದನು” (ಅಪ್ಪೋನ್ತಲರ ಕೃತ್ಯೇಗಳು 1:9ಬಿ). “ಆತನು ಹರಲೇಂಕತ್ತೆ ಬಯ್ಲುಬ್ಬಣು” (ಲೂಕ 24:51ಬಿ), “ಆತನು ಅಣ ಸ್ವೀಕರಿಸಲಬ್ಬಣು ... ಮತ್ತು ದೇವರ ಬಲಗಡೆಯಲ್ಲ ಆಸನಾರಾಥನಾದನು” (ಪೂರ್ವ 16:19). ಅಲ್ಲ ಆತನು ತನ್ನ ರಾಜ್ಯದ/ನಭಿಯ ರಾಜ್ಯಭಾರ ಶೂರಂಭ ಮಾಡಿದನು. ಹೊಲನು ಹೀಗೆ ಬರೆಯತ್ತಾನೆ, ಯೀನುವನ್ನು ದೇವರು ಮರಣದಿಂದ ಎಜ್ಜಿಸಿದ ನಂತರ, ಅವನು ...

ಆತನ ಬಿಂಬಿತಿಯವು ಎಷ್ಟು ಮಹತ್ವದ ದ್ವೇಂಬಲದು ಕ್ರಿಸ್ತನಿಂದಿನ ತೊಂಬಿಂದಿದೆ.

ಹೇಳೆಂದರೆ ಆತನು ನಿತ್ಯದ ತೀಳ್ಳನನ್ನು ಬದುಹಿಸಿ ಹರಲೇಂಕದೊಳಗೆ ನಕಲ ರಾಜ್ಯತ್ವ ಅಧಿಕಾರ ಮಹತ್ವದ ಪ್ರಭಿತ್ವದಿಗಳ ಮೇಲೆಯೂ ಈ ಲೋಕದಲ್ಲ ನಹ ಹೆನ್ನರು ಗೊಂಡ

ರೆಳ್ಳರ ಮೆಲೆಯೂ ತನ್ನ ಬಲಗಾಡೆಯಿಲ್ಲ ಕೊಡ್ದಿಸಿಕೊಂಡನ್ನು ಅತನು ನಮಸ್ತಪನ್ನು ಶ್ರಿಸ್ತನ ಹಾದಗಳ ಕೆಳಗೆ ಹಾಕಿದನು. ಇದ್ದಿಲ್ಲದೆ ಅತನನ್ನು ಎಲ್ಲಾದರ ಮೇಲೆ ಇಲಿಸಿ ನಭಿಗೆ ಶಿರಸ್ನಾಗಿ ನೇಬಿಸಿದನು. ನಭಿಯ ಅತನ ದೇಹವಾಗಿದೆ. ಎಲ್ಲವನ್ನು ಎಲ್ಲ ಸಂಬಂಧದಲ್ಲಿ ವ್ಯಾಪಿಸುವಾತಿಸಿದ ಅದು ಹಲಿಪೂಣಂತೆಯುಳ್ಳದ್ವಾಗಿದೆ (ಪಠನ 1:20-23).

### ಭಿರಪನೆ

ತಮ್ಮ ಅಜ್ಞಮೆಚ್ಚಿನ ಗುರುವನ್ನು ನೋಡುತ್ತಿದ್ದ ಹಾಗೆಯೆ ಮೊಳಡದಲ್ಲ ಮರೆಯಾದಿದ್ದನ್ನು ಕಂಡ ಅಪ್ಪೋನ್ತುಲರ ಭಾಷ್ಯೋಲಂಡ್ರಕವನ್ನು ನಾವು ಉಹಿಸಬಹುದು. ಲಾಕನು ಹೇಳತ್ತಾನೆ “ಅತನು ಹೋಗುತ್ತಿರುವಾಗ ಅವರು ಆಕಾಶದ ಕಡೆಗೆ ದೃಷ್ಟಿಸಿ ನೋಡುತ್ತಾ ಇದ್ದರು” (ಅಪ್ಪೋನ್ತುಲರ ಕೃತ್ಯಗಳ 1:10ವ). The Living Bible ಭಾವಾಧಾರವು ಹಿಂಗೆ ಹೇಳಲಾಗಿದೆ “ಇನ್ನೊಂದು ಕ್ಷಣಿದ ಹೋಳಿಗಾಗಿ ಅವರು ತಮ್ಮ ಕಂಬ್ಲಿಗಳನ್ನು ಜಗಿಯಾಗಿ ಹಿಡಿದುಕೊಂಡಿದ್ದರು.”

ತರುವಾಯ “ಶುಭ್ರಪತ್ನಿದಾರಿಗಳಾದ ಇವುರು ಪುರುಷರು ಹಕ್ಕನೇ ಅವರ ಹತ್ತಿರ ನಿಂತುಕೊಂಡರು” ಎಂಬುದು ಅವರಿಗೆ ಅಲಿವಾಯಿತು (ಅಪ್ಪೋನ್ತುಲರ ಕೃತ್ಯಗಳ 1:10ವ). ಆ “ಇಬ್ಬರು” ದೇವದೂತರು ಆಗಿದ್ದರು, ಅವರು ಅಪ್ಪೋನ್ತುಲರಿಗೆ ಹೇಳಿದರು “ಗಳಿಳಾಯಿದವರೆ ನೀವು ಯಾಕೆ ಆಕಾಶದ ಕಡೆಗೆ ನೋಡುತ್ತಾ ನಿಂತಿದ್ದಿಲ್ಲ? ನಿಮ್ಮ ಬಳಿಯಂದ ಆಕಾಶದೊಳಕ್ಕೆ ನೇರಣಲ್ಪಳಿಯವ ಈ ಯೀನು ಯಾವ ಲೀಡಯಿಲ್ಲ ಆಕಾಶದೊಳಕ್ಕೆ ಹೋಗಿರುವುದನ್ನು ನೀವು ಕಂಡಿರೋ ಅದೇ ಲೀಡಯಿಲ್ಲ ಬರುವನು” (ಅಪ್ಪೋನ್ತುಲರ ಕೃತ್ಯಗಳ 1:11; ನೋಡಿಲ ಪ್ರಕಟಣೆ 1:7). ಅವರ ಮಾತುಗಳ ಕರ್ತವ್ಯ ತರಿಗಿ ಬರುವಿಕೆಗೆ ಭರವನೆಯನ್ನುಂಟು ಮಾಡಿದವು (ಯೋಹಾನ 14:3). ಇದರ ಅಂಶವು ಒಂದು ದಿನ ಶ್ರಿಸ್ತನು ತನ್ನ ಸ್ಥಂಭ ಜನರನ್ನು ಸ್ವೀಕರಿಸಲು ಬರುತ್ತಾನೆ ಮತ್ತು ಕೆಟ್ಟ ಕಾರ್ಯಗಳನ್ನು ಮಾಡುವವರನ್ನು ಶಿಕ್ಷಿಸುತ್ತಾನೆ ಇದು ಮೊದಲನೆ ಕೈಸ್ತಲಿಗೆ ಆದರಷಿ ಕೊಡುವಂಥದ್ವಾಗಿತ್ತು (1 ಥಿಂಲೊನಿಕ 4:16-18; ಪ್ರಕಟಣೆ 22:20).

ಅಪ್ಪೋನ್ತುಲರು ಯೀನುವನ್ನು ಆರಾಧಿಸಿ, ನಂತರ “ಬಹು ನಂತೋಽಙ್ಡಿಂದ ಯೀರಾನಲೆಬಿಗೆ ಹಿಂತರುಗಿ ಹೋಗಿ ಯಾವಾಗಲೂ ದೇವಾಲಯದಲ್ಲ ದೇವರನ್ನು ಕೊಂಡಾಡುತ್ತಿದ್ದರು” (ಲಾಕ 24:52, 53; ನೋಡಿಲ ಅಪ್ಪೋನ್ತುಲರ ಕೃತ್ಯಗಳ 1:12) ಅವರು ಅತ್ಯನ್ತ ಬರುವಿಕೆಗಾಗಿ ಮತ್ತು ರಾಜ್ಯದ ಮಹಾಸಭೆಯ ನ್ಯಾಹನೆಗಾಗಿ ಕಾಯ್ದುಕೊಂಡಿದ್ದರು, ಅಪ್ಪೋನ್ತುಲರ ಕೃತ್ಯಗಳ ಪುಸ್ತಕದಲ್ಲಿ ತಿಜಿಸಿರುವ ಷಟನೆಗಳು ನೇರವೇಲಿದ<sup>42</sup> ನಂತರ ಮಾರ್ಕನು ನುವಾರೆಯನ್ನು ಬರೆದನು, ಅಪ್ಪೋನ್ತುಲರು ಮಹಾನೀಯೋಗವನ್ನು ತೆಗೆದುಕೊಂಡು ಹೊದಿದ್ದನ್ನು, ಮತ್ತು ಕರ್ತವ್ಯ ವಾದ್ವಾಗಿಗಳನ್ನು ನೇರವೇಲಿರುವದನ್ನು ನೋಡಿದನು. ಅತನು ತನ್ನ ಪುಸ್ತಕವನ್ನು ಇದರೊಂದಿಗೆ ಮುಕ್ತಾಯ ಮಾಡುತ್ತಾನೆ, “ಅವರು ಹೋರಣಹೋಗಿ ಎಲ್ಲೆಲ್ಲಯೂ ನುವಾರೆನಾಲಿದರು ಮತ್ತು ಕರ್ತವ್ಯ ಅವರ ಕರಡ ಕೆಲಸಮಾಡತ್ತಾ ನೂಜಕ ಕಾರ್ಯಗಳಿಂದ ನುವಾರೆಯ ವಾಕ್ಯವನ್ನು<sup>43</sup> ಬಲಹಡಿಸುತ್ತಾ ಇದ್ದನು” (ಮಾರ್ಕ 16:20).<sup>44</sup> “ಉಳಿದ ಕಥೆಯನ್ನು” ಅಪ್ಪೋನ್ತುಲರ ಕೃತ್ಯಗಳ ಪುಸ್ತಕದಲ್ಲ ಓದಿಲ.

### ಮುಕ್ತಾಯ

ಮಾರ್ಕನ ನಾರಾಂಶ ಲೇಖನದೊಂದಿಗೆ, ನಾವು ಯೀನು ಶ್ರಿಸ್ತನ ಜೀವನದ ಕುಲತು, ಅಭಾವಾನವನ್ನು ಮುಕ್ತಾಯ ಮಾಡುತ್ತಿದ್ದೇವೆ - ಅದುವೆ, ಅತನ ಭೂತೋಳ ಜೀವನದ ಮುಕ್ತಾಯ. ಅತನು ಹರಲೋಕದಲ್ಲಿರುವ ನಮಗೊಂಸ್ತರ ಬಿಜ್ಞಾಹನೆ

ಮಾಡುವವನಾಗಿದ್ದರಿಂದ ನಾವು ಕರೆಸಿಗೆ ವಂದನೆ ನಲ್ಲಿನ್ನತ್ವೇವ (ಇತ್ಯ 7:25)! ಅತನ್ ಭಾರೀಕಾರ್ಯದ ಸೇವೆಗೆ ನಂಬಂಧಿಸಿದ ತೆಜಿನ್ನು ಹೇಳಲು ನನಗೆ ಆರು ಪುಸ್ತಕಗಳಿಂತ ಹೆಚ್ಚಾಗಿ ಅದು ತೆಗೆದುಕೊಂಡಿದೆ, ಆದರೆ ಇನ್ನೂ “ಅಥವಾದರು ಹೇಜಾಲ್ಲ.”<sup>45</sup> ಯೋ ಕಾನನ ಹಿಂಗೆ ಬರೆದಿರುವನು,

ಯೇಸು ಇನ್ನು ಬೀರೆ ಎಷ್ಟ್ವೇ ನಾಜಕಕಾಯಣಿಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅಪ್ರಾಗಿಕು ಈ ಗ್ರಂಥದಲ್ಲಿ ಬರೆದಿರುವದಿಲ್ಲ, ಆದರೆ ಯೇಸು ದೇವತಮಾರಾತ್ರ ತೀಸುನೇಂದು ನಿಂತು ನಂಬಿವರಂತೆಯೂ, ನಂಜ ಅತನ್ ಹೇಳಲಿನ ಮೂಲಕವಾಗಿ ಜೀವವನ್ನು ಪಡೆದುಕೊಳ್ಳುವಂತೆಯೂ ಇಷ್ಟೇಲ್ಲ ಬರೆದಿದೆ (ಯೋಹಾನ 20:30, 31).

ಇದಲ್ಲದೆ ಯೇಸು ಮಾಡಿದ್ದ ಇನ್ನೂ ಬಹಳವಿದೆ: ಅದನ್ನೇಲ್ಲ ಒಂದೊಂದಾಗಿ ಬರೆಯವಾದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಿದೆ ಹೊಯಿಲೆತೆಂದು ನಾನು ನೆನೆನುತ್ತೇನೆ (ಯೋಹಾನ 21:25).

ತೀಸುನು ಅತ್ಯಧಿಕವಾಗಿ ಮಾಡಿದನು - ಅತನು ಇದನ್ನೇಲ್ಲ ಮೂರು ವರ್ಣಗಳಲ್ಲ ಅಥವಾ ಹೆಚ್ಚಿನ ಕಾಲದಲ್ಲಿ ಮಾಡಿದನು! ಅತನು ಮರಣ ಹೊಂದುವಾಗ, ಮೂರವತ್ತು ಮೂರು<sup>46</sup> ವರ್ಣಗಳು ಆಗಿದ್ದವು ಅದರೆ ಅತನು ಮಾನವ ಕುಲದ ಮೇಲೆ ಜೀಲಿಯವ ಶ್ರಫಾವವು ಎಂಥಾ ಪರಿಣಾಮಕಾಲಿಯಾಗಿದೆ! *The Narrated Bible in Chronological Order*; F. LaGard Smith ಅವರು ತನ್ನ ಒಂದು ಬಿಭಾಗದಲ್ಲಿ ನುವಾರೆಯ ಕುಲತು ಹಿಂಗೆ ಹೇಜಾದ್ದಾರೆ,

ತೇವಲ ಈ ನಾಲ್ಕು ಬಿನ್ನಾರವಾದ ನುವಾರೆಗಳ ಮಾತ್ರ ಅತನ್ ಜೀವನ ಯೇಸುವಿನ ಕುಲತು ಕಡೆಯನ್ನು ತ್ರೈಯೋಂದು ತಲೆಪೂರುಗಳಿಂದ ಶರ್ತಮಾನಗಳಿಳ್ಳದ್ದಕ್ಕೂ ಅದನ್ನು ವಾಸ್ತವಿಕವಾಗಿ ಎಲ್ಲಾ ಭಾಷೆಗಳಲ್ಲ ಭಾಷಂತಲನುತ್ತಾ ಕಾಣಾಡಲಾಗಿದೆ ಮತ್ತು ಲಕ್ಷಣಗ್ರಳೆ ಜನರು ನಂಜದ್ವಾರೆ ದೇವರ ಮಗನಾದ ಯೇಸು ತೀಸುನು ಮುಖಾಂತರ ಶ್ರೆತ್ತಿಯಿಸಿ ದೇವರಲ್ಲಿ ವಿಶ್ವಾಸವಿಟ್ಟಿದ್ದಾರೆ.<sup>47</sup>

ನನ್ನ ಕುಪುಂಬ ಆಸ್ತ್ರೇಲಿಯಾ ದೇಶಕ್ಕೆ ಹೊಗುವಾಗ ನನಗೆ ಮೂರವತ್ತು ಮೂರು ವರ್ಣಗಳು ಮತ್ತು ನಾನು ಜ್ಞಾಪಕಮಾಡಿಕೊಂಡು ಆಲೋಚಿಸಿ, “ಯೇಸು ಮರಣ ಹೊಂದಿದಾಗ ಅತನು ಆದ ವಯಸ್ಸಿನವನಾಗಿದ್ದನು ಮತ್ತು ನೋಡುವಾಗ ಅತನು ಎಲ್ಲವನ್ನು ಮಾಡಿ ಮುಗಿಸಿದನು. ನಾನೇನು ಚಾಡಿದ್ದೇನೆ?” ನಾನು ಮತ್ತು ನಿಮ್ಮ ನಷ್ಟಿಕ್ಕೆ ನಾವು ಅಲೋಚಿಸಲೇಬೇಕು ನಾವು ಯೇಸುವಿನ ಹಾಗೆಯಿ ನಕಲು ಮಾಡಲು ಅನುಪ್ರದಿಲ್ಲ ಅದರೆ ಅತನನ್ನು ಅನುಕರಿಸಬಹುದು. ಅದನ್ನೇಲ್ಲ ಮಾಡಲು ನನ್ನ ಈ ಅಧ್ಯಯನ ನಾಱನ ಹಾತಗಳ ಮುಖಾಂತರ ನಿಮಗೆ ಪ್ರೌಲ್ಯಾರವಾಗಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ. ಹೊಡಲೆ ಹೇಜಿದ ಹಾಗೆಯಿ, ಕರೆನ ಕುಲತು ಈ ಅನುಕ್ರಮವಾದ ಅಭಾವಾನವು ನಿಂತು ಅತನನ್ನು ಜೆನ್ನಾಗಿ ತಿಳಿದುಕೊಳ್ಳಲು ಹೈಲೇರ್ಜ್‌ಕ ಮಾಡುತ್ತದೆ ಎಂದು ನಿಲಿಷ್ಟಿಕ್ಕೆನೆನೆ. ಈ ಅಧ್ಯಯನದ ಅಂತ್ಯವು ಯೇಸುವಿಗೆ “ಬಿದಾಯವಲ್ಲ” ಆದರೆ “ಅಜನಂದನೆ!” ಯಾಗಿರಲ.

#### ಇಷ್ಟೇಗಳು

‘ಅಪ್ಪೊನ್ತುಲರ ಶ್ರೃಂಗಾರ 1:4 ಮತ್ತು 1:6ರಲ್ಲಿ ಕಂಡಬರುವ ಶ್ರೃಂಗಾರಗಳ ಬೀರೆ ಬೀರೆಯಾಗಿಬೆ ಎಂದು ಅಥವಾ ಒಂದೆ ಆಗಿದೆ ಎನ್ನಬಹುದು ಅನ್ವಯಾಗಿದೆ ಲಾಕ 24:44-49ರಲ್ಲಿ ಕಂಡು ಬರುವದು ಅದೆ ಲೀಟಿಯ ಕಾಣಿಸಿಕೊಳ್ಳಬಿಕೆ ಇದಾಗಿರುತ್ತದೆ. <sup>2</sup> ಈ ದೃಷ್ಟಿಂತರು Alice M. Knight, 1001

*Stories for Children and Children's Workers* (Grand Rapids, Mich.: Wm. B. Eerdmans Publishing Co., 1952), 148-49 દિંદ તેણું કેલખ્યાળારિદે. <sup>3</sup> અંગ્રીજો કબિ જાર્ન મિલ્ફોન (1608-74) અવરુ હાશ્યાર્ટ્યુ નાહિયે ક્ષેત્રદળ તુંધાન સ્થાનવન્સુ હોંદિદ્વારે. <sup>4</sup> અંગ્રીજો નાપકકાર મુત્તુ કબિ વિલયં શેર્કાફીયર (1564-1616) અવરુ હાશ્યાર્ટ્યુ નાગરિકેયલુ રૂંઘરકર્તારારિ અહારવારિ હોંગલ્યાટ્યુવરુ, નાહિયે ક્ષેત્રદળ બહશ પ્રભાબવુલ્યુવરુ અગિદ્વારે. <sup>5</sup> જાલાંલાયંબ્ર અવરુ (1775-1834) હૃસીદ્વ અંગ્રીજો બરકગારરારિદ્વારે. <sup>6</sup> નિદીંશ્વારિ માર્ક અવરુ હૃકારવારિ તેણું કેલાંડલ્ય એમાણુસુનિન માર્ગદળ નદેદુંકોંદું હોંગાવાગ યેણું, કાણીસીકોંદનું, એંદું આલોઝિનુંત્રેચે (માર્ક 16:12, 13). તરુંવાય કંદણવે ક્ષીલાગ કાણીસીકોંદનું (પજન 14) અવલિગ મુકાસિયોંન વન્સુ કોણ્ણદિનવે જદુ સંભબિસીકુ (પજનગલુ 15-17). મુંદે અદે દિનદળ આતન આરોંકણચુ કોદ સંભબિસીકે એંદું નાવુ આલોઝિનલહુદુ (પજન 19). તે એલ્લા પ્રયન્ગશું આ સલવતુ દિનગલ્યાંયે નદેદીનુંત્રેચે એંદું જિતર દાબલીંગાંદ નમુંગ તિજદુ બરુંત્રેદે. <sup>7</sup> બહુકં નિમારી કે શબ્દગલુ જિરહલિજયમારિદુંત્રેચે “બિધાય” મુત્તુ “અભનંદનેસે” મોદલનેય શબ્દવન્સુ યારનાયુદુર કશ્ફિસીકોંદાગ લાહયોણિનુંત્રેચે મુત્તુ વરદનેયદુ યારનાયુદુર બેન્ફિયારુવાગ લાહયોણિનુંત્રેચે. નિમારી બેલે બેલે રીલિયલુ અદે અફ્ધબયુદ હારી હોંબિલાદરી, સેલવ્યુંદુ શબ્દગલુ અલ્યાચે. <sup>8</sup> હોવાયાનલ્લ જનરુ “બિધાય” મુત્તુ “અભનંદનેસે” બંદે શબ્દ અદુ વિલોહ એંદું લાહયોણિનુંત્રુરે. નિષ્ઠુલુ જનરુ કે શબ્દ aloha અવલિરી - “એલ્લા બંદેં” હ્યલજયિબિયુવુદરારેં અદસુ નિષ્ઠુ લાહયોણિનલહુદુ. અદલંદ “બિધાય” મુત્તુ “અભનંદનેસે” ગે કે શબ્દ લાહયોણિસીકેરે અદર હલજામ હેલે અદુંત્રેચે એંદું નોણ બહુદુ. <sup>9</sup> કશ્ફેદ બાળ બેલાધસેયલુ યેણું તસ્ય શિષ્ટારી યારદાયદળ વરદુ બાળ કાણીસીકોંદિરુવદર કુલતુ અભયુન માણદ્દેંચે મુત્તુ તરુંવાય ગળાયદ સનુદુર હક્કિર અનેંક શિષ્ટારી કાણીસીકોંદનું. હ્યાર્દ તર મેણન હૃત્યુક્ષુતેય હોંડલે સ્થિરુદ્ધાદળુંત્રુ, <sup>10</sup> યારાયર ગળાયદળદ્વારું અવરુ હૃત્યુક્ષુ મુગદ સંંતર અવરુ તમ્યુ મુનગીસીરી હોંગલહુદારિત્રુ.

“મુત્તુયન હૃકાર મોદલે નિદેલસલ્ફ્ટું કે કશ્ફીકેયલુ કેલચે હસ્યુંદુ જનરુ એંદું તિજનુંત્રુને હેણુ યોણાન 20:19-26રલુ મેલંદસ્થિનલ્લાયવાગ કે હસ્યુંદુ જનરુ અદ્દું એંબ અભણુય બયુંત્રેચે. મુત્તુ લાક 24:33 કે વાક્યાંદિંદ અલ્ય જિતરા અદ્દું એંદું નમારી તિજદુ બરુંત્રેચે. <sup>12</sup> કેલાંધ પુસ્તકું શ્રી. શ. 57રલુ બરેદીચે, અંદરે પુસ્તકુંનાવાદ અષ્ટુંત્રુ પ્રણારી સંંતર, અદરે અતન પુસ્તકુંનવન્સુ નોણદિંદંવરુ અનેંકય અન્યુ જીવંટવારિદ્વારુ. <sup>13</sup> કે ભાગદળ “સિદ્રે હોંગદ્વારું” એન્યુવંધ શબ્દપુ “મરણદ” બદલાઈ મૃદુશબ્દ લાહયોણિનલારિદ્વારી. <sup>14</sup> મુંદિન પજન મત્તુય 28:18 કેંગે હેલખ્યાર્ટું યેણું હત્તુર્કું બંદનુ મુત્તુ અવલિરી હેલખ્યાદનુ (બિસ્તુ હેલખ્યાદ્વું નસ્તુદુ) અવરુ અતનવન્સુ હોંડલુ નાલ નોણદિંદાગ સ્થિરુદ્ધાદનુ એંદું અદલંદ તિજયુંત્રે, <sup>15</sup> કેલાંપુ નહાજનેંગસુ ગમસિનુવાગ અ નિયોણનવન્સુ યારદાયદળ અપ્રોન્ટલર બારિલુ મુખ્યદ કેણેયલુયવાગ કેલદલ્યાંદુ. યોણાન 20:21-23 અદર હિંદુનિંગસુ “નિમારી મનનેંપુ માદલુ એનસુ તેણું કેલખ્યાળારિદ્વારી” એન્યુપુ અધ્યાયુદળ નોણિલ અદસુ કે પુસ્તકુંદ હ્યારંભદળ કંદુકુંદિદ્વારેચે. <sup>16</sup> મોદલે ગમસિસીદ હાગેયી માર્કન હૃકારવારિ યેણું કાણીસીકોંદિરુવદુ, યારદાયદળ અદુ બારિલુ મુખ્યદ કેણેયલુ, મુકાસિયેણુ કેલદલ્યાંદુવદુ મુત્તુ આદેણબણવુ, અવેલુચુંગલુ કુંપુવારિ બંદું નંંતર બંદેનાંદારિ નદેદીનુંત્રે, આદેણાંપુ યેણું બારિલુ મુખ્યદ કેણેયલુ હૃત્યુક્ષુવાદ નંંતર હોંડલુયાંદુ એંબદુ કોદ નાદ્વારિદુંત્રે, માર્ક 16:15, 16, મુત્તુ મત્તુય 28:18-20 રલુય માતુંગસુ યેણું બેલેબેલેરી ને મુયુદળ સંખેણદિસનુ, અદરે કે માતુંગશુ બંદુકુંદિરુંદુ હોંગલુયાંદીચે ઇસ્રાંગસું બંદું અભયુન માદુવાગ અદર હૃત્યુક્ષુયાંન હ્યારાયદ અવશ્યકતેયનું તિજનુંત્રે કેલવ્યુબ્બારુ “કે બેલાંધને દિક્ષાનાનું તેણું કેલખ્યાદળ હૃત્યુક્ષુનુંત્રેચે” એંબદું હોંગલુયાંદુ એંદું આલોઝિનુંત્રેચે.

<sup>18</sup>The KJVનાં “ગાગી” એંબ હુદ્દુ બદલાગી “મુત્તુ” એંદિદ અદરે મુલાફ્તિગિલ “ગાગી”

ఎంబుద్స్కే రుజువాతిగట అనుకూలవాగివె. <sup>19</sup>“సంచ” ఎన్నుప ఒండె శబ్దటల్ల “యావాగులు” ఎన్నుపదు నేలిదె. <sup>20</sup>Geoffrey W. Bromiley, ed., *Theological Dictionary of the New Testament*, ed. Gerhard Kittel and Gerhard Friedrich, trans. Geoffrey W. Bromiley, abr. (Grand Rapids, Mich.: Wm. B. Eerdmans Publishing Co., 1985), 239.

<sup>21</sup>“తిష్య” ఎన్నుప శబ్దమ జపేగాగి “తిష్యత్కర్తృగి కరెయుబిత్” ఎన్నుప అధ్యాయు నోండిల, ఇదన్ను తీస్తున జిల్తై, 2నే పుస్తకదల్ల కాబుత్కువే. <sup>22</sup>ఆదాగ్యు మహానియోలాగ్దల్ల నంజియేయున్న అలికెమాడుచదు కాబుపుదిల్ల అదు అధ్యమాడికొళ్ళబెకిదె. <sup>23</sup>దిక్కాన్నాన్చై నంబంధప్పుయపదు నీలనాల్ల ముబాగు ఇదన్ను తీస్తున జిల్తై, 2నే పుస్తకద “కహ్నద కడెగే” ఎన్నుప అధ్యాయుదల్ల కాబుత్కువే. <sup>24</sup>నానిరువ నమాజదల్ల ఈ వాక్యభాగపన్ను “కేనలనాల్ల” ఎందు హేళచాగ అదన్ను “అధికారదింద” ఎందు ఆధ్యేతసబముదు ఖుదాపరణియాగి బజ్జ శోఱనన కిలే హేటుత్తునే “కానానిన అధికారదింద” ఎంబుదాగి మత్తాయ 28:19 “కేనలనాల్ల” ఎన్నుప అధ్యా “అధికారదింద” ఎన్నుపదించింతలూ కేజీనదాగిదె, ఆదరే అంధంక భావనే హేందిదె. <sup>25</sup>కేలపూర్బుద్ధు దిక్కాన్నాన తగేదుకొళ్ళువాగ ఈ మాతుగట బకశ చుక్కప్పుళ్ళపురుగాగివె (ఆదరే నయ్యద పలస్తితియల్ల ఏను నేడెయుత్తు ఇదే ఎన్నుపదు ఎల్లరూ తిజదుకొళ్ళబముదు) ఆదరే ఈ మాతుగట దిక్కాన్నానద బిషయదల్ల ఎష్ట ఒందు ఆలోచని తిథివశికే కూడబెంకాగిత్కూ ఆ ఆలోచని ఇదరల్ల కాబుపుదిల్ల. దిక్కాన్నాన తగేదుకొండాగ తండె, మగ, విభాగుత్తేయిందిగే ఒందు హేన నంబంధదల్ల నేరుత్కువే, మత్తు ద్వేషప్పై నంబంద పట్ట మూరు వృక్షిగి కులికు వాక్యత్కుముగుణవాగి, స్ఫుర్తువాగి, లెలాముకాలియాగి హేళలాగివె. <sup>26</sup>John Franklin Carter, *A Layman's Harmony of the Gospels* (Nashville: Broadman Press, 1961), 357. <sup>27</sup>Philip Yancey, *The Jesus I Never Knew* (Grand Rapids, Mich.: Zondervan Publishing House, 1995), 226 రల్ల ఉల్లో జనలాగిదె. కానమూన హ యురోహిసినద బందిదె, ఇదర కళదిహగాల్ల జియాద కాలహగువ జిందిరనంధక జిజగుగయ్యత్కువె, గాళ (అధావ ఉసిరు) ఈ జిందన్ను అందరే ఇదర జిజగుగస్సు నూరాయ జిజగీళగ, బిన్నారవాగి, ఉదర అంతరల్ల, జయించంచే మాడుత్కుదె, సిమ్మల్ల కానమూన హివిన స్సిగిశిం ఇద్దల్ల అదక్కే సలనమచారియప ఇకర మరగిస్సు కొందబము. <sup>28</sup>J. W. McGarvey and Philip Y. Pendleton, *The Fourfold Gospel or A Harmony of the Four Gospels* (Cincinnati: Standard Publishing Co., 1914), 764. <sup>29</sup>గ్రీకో శబ్దపన్ను “కాల” ఎన్నుపదస్కే (*aion* ఎంబ రూబదల్ల) భాణాంతలనలాగిదె, అదు “కాలద అపది” యన్ను నూజినుత్కుదె మత్తు మహానియోలాగ తులితు బేలే బేలే అధగట బయవాగ అదు క్షేత్రార కాలమానవన్ను నూజినుత్కుదె నక్షయేదల్ల ఈ లాతియల్ల భాణాంతలనలాగిదె “లోకద కట్టకెడయిపరేగే” అందరే అదర అధగు ఈందే అగిరుత్కుదె. <sup>30</sup>D. W. Cleverley Ford, *Preaching the Risen Christ* (Peabody, Mass.: Hendrickson Publishers, 1988), 83.

<sup>31</sup>ఈ భాగదల్ల యీఎను “కన్నెంబు” మంది తిష్యహోందిగే మాతాడిదను (మాక్ట 16:14) మత్తు అదే భాగదల్ల కన్నెంబు జనలద్దరు (అపోస్తలరు) తరువాయ ఈ నుజక కాయిగిశన్ను మాడిదరు (మాక్ట 16:20) ఈ భాగదల్ల ఎల్లు బిశ్వాసిగిశగి హోలాంసలాగిదె. కేలపూర్బుద్ధు అపయకాల నేలవేగిశన్ను మాడిదరు మాక్ట 16:17, 18 (ఒందు హనసదాగి కండిరువ కాయి కావుగిశన్ను ఎత్తుపరు) బిన్నారవాద బిపరిశిగాగి మాక్ట 16:17, 18 ఈ అధ్యాయుద టిప్పణిగిశన్ను నోండిలి. <sup>32</sup>ఇల్ల కేలవు లుదాపరచగిశచె దెప్పువన్ను హేరగి కాతియువదు (అపోస్తలర క్షేత్రగట 16:16-18). హోన భాషి మాతాడువ బిషయదల్ల (భూషిగిశన్ను అపరు అభూన మాడలల్ల), నోండిల అపోస్తలర క్షేత్రగట 2:1-8: కావుగిశన్ను ఎత్తుపరు. నోండి అపోస్తలర క్షేత్రగట 28:2-5 నోండిల. రోగిగిశన్ను గుణపడినుపరు అపోస్తలర క్షేత్రగట 3:1-8 నోండిల. యావ బజ్జ అపోస్తలను బిష తుదిదిరుపుక్క నమినే స్ఫుర్తువాద లుదారజే ఇల్ల, ఆదరే ఇతికానదల్ల నోండువాగ తుపియేబుద్ధు బిషపన్ను కుదియువదు నామస్య అభ్యాసపాగితు. <sup>33</sup>ఇల్లయిపరగే యోకెలాబను యీఎనుబిన సకోదరయ పట్టయల్ల చోదలన న్నానదల్లద్వానే (మత్తాయ 13:55; మాక్ట 6:3) ఆకను మలయిళ ఎరడనెయ మగసిందు స్పిక్కుతెనొండిద్దానే. <sup>34</sup>“యూద” ఎన్నుప కేనరు

“ಯಿತರದನು” ಎನ್ನುವ ಹೆಸಲಿಗೆ ನಂತಹಿತ ರೂಪವಾಗಿದೆ (ನೋಡಿ ಮತ್ತೊಂದು 13:55). <sup>35</sup> ಉತ್ತರವಿ 1ನ್ನು ನೋಡಿಲಿ. ನಮ್ಮ ಅಭ್ಯಾಸದ ಲುದ್ದಿಗಳ ಇದಾಗಿದೆ, ಲಾಕ್ 24:44-49 ಮಾತುಗಳ ಅಪ್ರೋಫ್ಲುಲರ ಕೃತ್ಯಾಗಳ 1:3-8ರ ಮಾತುಗಳ ಒಟ್ಟಿಗೆ ನೇಲಸಿದ್ದೆಂದೆ. ಇವುಗಳ ಲಾಕ್ ಅವರ ಪ್ರಕಾರ ಒಂದೆ ಅಗಿರುತ್ತವೆ. 1 ಕೇಳಲಿಂಥದಲ್ಲ 15:8ರ ಪ್ರಕಾರ ಪುನರುತ್ತಾನಗೇಂದಿರುವ ಯೀಂನು ಕಾಣಿಸಿಕೊಂಡಿರುವದು, ನೋಲ ಅಥಾವ ಹೊಲನಿಗೆ ದರ್ಶಾಸ್ತಾನ್ ಮಾರ್ಗದಲ್ಲ ಕಾಣಿಸಿಕೊಂಡಿರುವದು ತುಂಬಾ ಒಂದಕ್ಕೆನ್ನಿಂದು, ಹತ್ತಿರವಾಗಿದೆ, ಇದು ಯೀಂನು ಅರೋಳಿದ ನಂತರ ಅನೇಕ ವಚನಗಳ ನಂತರ ಅಗಿರುವದು ಈ ಘಟನೆಯನ್ನು ನಲವತ್ತು ದಿನಗಳಲ್ಲ ಕಾಣಿಸಿಕೊಂಡಿರುವ ಹಣ್ಣಿಯಲ್ಲ ನೇಲ ನುಪುದಲ್ಲ. <sup>36</sup> ಇದರಲ್ಲ ಭೂತಕಾಲವನ್ನು ಉತ್ತರಾಗಿಸಿರುವದು. ಅನ್ನಕಿರುಣ್ಣಾಗಿದೆ ಇದರ ಅಥವ ಈಗಿದೆ “ನನ್ನ ಮರಣಕ್ಕಿಂತ ಮೊದಲು ನಾನು ನಿಮ್ಮ ಜೊತೆಯಲ್ಲಿದ್ದನು” ಆದರೆ ಯೀಂನು ತಾನು ಹೋಗುವ ಸಮಯ ಹತ್ತಿರವಾಗಿರುವದಲಿಂದ ಆ ಲಂತಯಲ್ಲ ಹೇಳಿರಬಹುದು ಎಲ್ಲಾ ಕಾರ್ಯಗಳನ್ನು ನೋಡುವಾಗ ಇತನು ಈಗಾಗಲೀ ಹೋಗಿದ್ದನು. <sup>37</sup> ನುವಾರೆಯ ಇತರ ಬರಹಗಾರರು ಪ್ರಕಾರ ಲಾಕನು ಯೀಂನು ಕ್ರಿಸ್ತನ ಜೀವನದಲ್ಲಿ ನೆಡೆದ ಅಂತಿಮ ಘಟನೆಗಳನ್ನು ಒಟ್ಟಿಗೆ ನೇಲಸಿದ್ದಾನೆ. 24:44-49ರ ಈ ನಂಭಾಷಣೆ ನೋಡುವಾಗ, ಯೀಂನು ತನ್ನ ಪುನರುತ್ತಾನ ದಿನವೇ ಅಪ್ರೋಫ್ಲುಲಿಗೆ ಕಾಣಿಸಿಕೊಂಡಾಗ ನಡೆಯತ್ತು ತಕ್ಷಣದಲ್ಲ ಆರೋಹಣಕ್ಕಿಂತ ಚೊಡಲೀ ಈ ನಂಭಾಷಣೆ ಮಾಡಿದನು, ಅದನ್ನು ಅಲ್ಲ ಒಟ್ಟಿಗೆ ನೇಲಿಸಲಾಗಿದೆ. <sup>38</sup> ಖಿಳ್ಳಾನ ಎನ್ನುವಾಗ ಇಡಿ ಜೀವನವೇ ಒಟ್ಟಿಗೆಕೊಣ್ಟುಂಟೆಯೆ “ಪಶ್ಚಾತ್ಯಾಪವು ಏಲ್ಲಾ ತ್ವಜ್ಞಿಯನ್ನು ಒಕ್ಕೊಂಡಿರುವಂಥದ್ವಾಗಿದೆ... ಪಶ್ಚಾತ್ಯಾಪವು ಇಡಿ ಪ್ರೌತ್ತಿಕ ಜೀವಿತವನ್ನು ನಂಬ್ರೂರ್ಣಿಪಾರಿ ದೇವರಂತೆಗೆ ತಿರುವಂಥದ್ವಾಗಿದೆ” (R. C. Foster, *Studies in the Life of Christ* [Grand Rapids, Mich.: Baker Book House, 1971], 1359). <sup>39</sup> ನೋಡಿಲಿ ಯೋಹಾನ 14:17, 26; 15:26; 16:15. <sup>40</sup> ನೋಡಿಲಿ ಮಾರ್ಕ 16:19ಎ.

<sup>41</sup> ಅರೋಹಣದ ಕುಲತು ನಾಮನ್ಯ ಜ್ಞಾನಾಗಿ ಇದನ್ನು ನೋಡಿಲಿ “ಮಹಿಮೆಯಲ್ಲ ತೆಗೆದುಕೊಂಡಿರುವದು” ಈ ಚೊಡಲನ ಪುನ್ರಕರ್ತವು ಕಂಡುಕೊಳ್ಳಬಹುದು. <sup>42</sup> ಮಾರ್ಕನ ನುವಾರೆ ಪ್ರಕಾರ ದಿನಾಂಕದ ವಿಷಯಕ್ಕೆ ನಂಬಿಂಬಹಿಸಿದ್ದನ್ನು ಬರೆದಿದ್ದಾನೆ “ಮಾರ್ಕನ ಪುನ್ರಕ ಕ್ರಿಸ್ತನ ನೇರವಕ್” ಎಂಬ ಅರ್ಥಾಯವನ್ನು ಕ್ರಿಸ್ತನ ಜೀವನ ಜಲತ್ವಯಲ್ಲ ಎನ್ನುವ ಪುನ್ರಕರ್ತವು ನೋಡಬಹುದು, ದಿನಾಂಕದ ವಿಷಯಕ್ಕೆ ನಂಬಿಂಬಹಿಸಿದ ವಿಷಯಗಳಾಗಿ ಲಾಕನು ಅಪ್ರೋಫ್ಲುರ ಕೃತ್ಯಾಗಳನ್ನು ಬರೆದನು “ಲಾಕನ ಪುನ್ರಕ ಕ್ರಿಸ್ತನ ಮನುಷ್ಯ ಕುಮಾರನು” ಎನ್ನುವ ಅರ್ಥಾಯವನ್ನು ತುಂಡ ಅದೆ ಪುನ್ರಕರ್ತವು ನೋಡಿಲಿ. <sup>43</sup> ಅಧ್ಯಾತ್ಮಗಳ ಲುದ್ದಿಶಪು ಅದು ವಾಕ್ಯದ ಧ್ಯಾಪಹಿಸಿಕೊಳ್ಳಬಿಕೆಯಾಗಿದೆ (ಅಜ್ಯಯ 2:3, 4). ಒಂದು ನಾಲ ವಾಕ್ಯ ಧ್ಯಾಪಹಿಸಿದಾಗ ಪುನಃ ಧ್ಯಾಪರಣ ಅವಶ್ಯಕತೆ ಇರುವುದಿಲ್ಲ. ಈ ಅಧ್ಯಾತ್ಮಗಳ ಆಗುಬಿಕೆಗೆ ವಿಶೇಷತೆಯ ಅಗತ್ಯವಿದೆ. <sup>44</sup> ಮಾರ್ಕ 16:17, 18 ಈ ಪಜನಗಳ ಯೀಂನು ಅಧ್ಯಾತ್ಮಗಳನ್ನು ವಾಗ್ಣಾನ ಮಾಡಿದ್ದಾನೆ, ಮಾರ್ಕ 16:20 ಆ ವಾಗ್ಣಾನಷ್ಟ ನೇಲರಬೇಲೆದ ಅದು ಇಂದಿಗೂ “ರಾಜುವಾತು” ಅಗಿರುವುದಿಲ್ಲ ಇಂದಿಗೂ ಆ ನೂಜನೆಗಳ ಇವೆ. <sup>45</sup> ಶಿಭಾ ರಾಜೀಯ ನಲೈಮಾಲನ ರಾಜಜಿಗೆ ವೀರಿಯಾದಗ್ಗ, ಆ ನಂಬಿಂಥದ ಭಾಗ ಇದಾಗಿದೆ (ನೋಡಿಲಿ 1 ಅರಣ 10:7). <sup>46</sup> ಕಾಲಕ್ಕೆ ನಂಬಿಂಬಹಿಸಿದ “ಮಾರು ಅಥಾವ ಕೆಲವು ವಚನಗಳು” ಮತ್ತು ಬಹಳವಾಗಿ “ಮಾರಪತ್ತ ಮಾರು” (ನೋಡಿಲಿ ಲಾಕ್ 3:23) “ಕ್ರಿಸ್ತನ ಪ್ರೌತ್ತಿಕ ನೇರೆ ಎಷ್ಟು ದಿನಗಳ ಕಾಲವಿತ್ತು” ಎನ್ನುವ ಅರ್ಥಾಯ, ಕ್ರಿಸ್ತನ ಜೀವನ ಜಿತ್ತೆ, ಇನ್ನು ಎನ್ನುವ ಪುನ್ರಕರ್ತವು ಕಂಡುಕೊಳ್ಳತ್ತೇವೆ. <sup>47</sup> F. LaGard Smith, *The Narrated Bible in Chronological Order* (Eugene, Oreg.: Harvest House Publishers, 1984), 1484.

## ಮಾರ್ಕನ ನುವಾರೆಯ ಮುಕ್ತಾಯಿದ ಭಿನ್ನಭಿಜಾಯಿ<sup>1</sup>

ಮಾರ್ಕನ ನುವಾರೆಯ ಮುಕ್ತಾಯಿದ ಕುಲತು ನಿಮಗೆ ಅದರ ಅಲವು ಇರಬಹುದು ಅಥವಾ ಇಲ್ಲದೆಯು ಇರಬಹುದು ಆದರೆ ಅನೇಕ ಪುನ್ರೂಗಳ ಹಾಗೆಯೇ ಉಳಿದುಕೊಂಡಿದೆ. ವಿಶೇಷವಾಗಿ ಮಾರ್ಕ 16ನೇ ಅರ್ಥಾಯ - 9ರಿಂದ 20ನೇ ವಚನದ ಕುಲತಾಗಿ. KJV ಮತ್ತು NKJVನಲ್ಲ (ಮುಖ್ಯವಾದ ವಾಕ್ಯ ಭಾಗವೆಂದು ಕರೆಯಲ್ಪಟ್ಟ ಅಥಾರದ ಮೇಲೆ) ಈ ಪಜನಗಳನ್ನು ವಾಕ್ಯಭಾಗದಲ್ಲಿನ ಭಾಗಗಳಿಂದ ಇಟ್ಟುಕೊಂಡಿದ್ದಾರೆ. ಹೇಗೆ ಇದ್ದರು, ಅನೇಕ ಅಧುನಿಕ ಭಾಷಾಂತರಗಳ (Westcott-Hort ಮತ್ತು ನಂಬಿಂಥಪಟ್ಟ ವಾಕ್ಯಭಾಗಗಳ ಅಥಾರದ ಮೇಲೆ) ಒಂದು ಸಮನ್ಯ ಇದೆ ಎಂದು ನೂಜಿಸುತ್ತಾರೆ. ಉದಾಹರಣೆಯಾಗಿ,

NASB (the principal text used in English issues of *Truth for Today*) ಮಾರ್ಕ 16:9-20ನ್ನು ಅವರಳಿದಲ್ಲಿ ಇಟ್ಟಿದ್ದಾರೆ, ಅದು “ನಂತಿಷ್ಠ ಮುಕ್ತಾಯವಾಗಿದೆ” ಎನ್ನು ಪದನ್ನು ಹಿಂಬಾಳಸಿದೆ. ನನ್ನ NASB ಪ್ರತಿ ಮುದ್ಯ ನಾಾಣನಲ್ಲ ವರ್ಜನ್ 9 ಇಂದ 20ರ ಮೇಲೆ ಈ ಸೂಜನೆಗಳಿವೆ: “ಕೆಲವು ಹಕ್ಕಿಯಾದ ಕ್ಯೇ ಬರಹಗಳಲ್ಲ ಈ 9-20 ವರ್ಜನೆಗಳ ಇರುವುದಿಲ್ಲ,” “ನಂತಿಷ್ಠಾದ ಮುಕ್ತಾಯದ್” ಮೇಲೆ ಈ ಹೃತ್ಕತದ ಮುದ್ಯನಾಾಣ ಈ ಸೂಜನೆಗಳಿವೆ: “ಕೆಲವು ಭಾಗಗಳಲ್ಲ ಅಂದರೆ [ಮೂಲ ಕ್ಯೇ ಬರಹಗಳಲ್ಲ] ಮತ್ತು [ಭಾಷಾಂತರಗಳಲ್ಲ] ಈ ಚಾಕ್ಯಪ್ರಾಂದವು ಇದೆ.”

ಬಹುಶಃ ಅದು ನಿಮ್ಮ ಬೋಧನೆಯಲ್ಲ ಮತ್ತು ಉಪದೇಶದಲ್ಲ ದೊಡ್ಡ ಬಿಂಬಿಯಾಗುವುದಿಲ್ಲ ಎಂದು ನಾನು ಹೊದಲು ನಿಮಗೆ ಹೇಳಬೇಕಾಗುತ್ತದೆ. ಹೊನ್ನಬಡಂಬಡಿಕೆಯಲ್ಲ ಇದಕ್ಕೆ ನಮಾನಾಂತರವಾಗಿರುವದು ಕಾಣಬರುವುದಿಲ್ಲ ಕಾರಣ ಮಾರ್ಕ 16:9-20ರ ಮೇಲೆ ಯಾವುದೇ ಒಂದು ಮೂಲ ಸಿದ್ಧಾಂತವನ್ನು ಬೋಧಿಸಲಾಗಲ್ಲ. ಮಾರ್ಕ 16ರ ನಂತಿಷ್ಠ ಮುಕ್ತಾಯದ ಕುಲಿತು ವಾದಿನುವರೆಹಿಂದಿಗೆ ನೀವು ಅಧ್ಯಯನ ಮಾಡುವದಾದರೆ, ಈ ಅಂಶದ ಮೇಲೆಯುವ ಜರ್ಜೆಗೆ ನಂಬಂಧಪಟ್ಟ ಅವಿವಾದನ್ನುದವಾದ ವಾಕ್ಯಭಾಗಗಳನ್ನು ಉಪಯೋಗಿಸಿಲ್ಲ.

ಮತ್ತು ಹೆಚ್ಚಾಗಿ, ನಿಜವಾದ ಅಭಾವಾನದಂತೆ, ಮಾರ್ಕ 16:9-20ರ ಕುಲಿತು ನಿಜಕ್ಕಿತಯ ಬಗ್ಗೆ ಬ್ಯಾಬಾನ ಗಂಭೀರ ಜರ್ಜೆಯಲ್ಲ ಅನಂಭವಸಿಲೀಯ ಭಾಗವಾಗಿರುತ್ತದೆ. ನಾನು ಬಂತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಬೋಧಿಸುತ್ತಿದ್ದೇನೆ, ಈ ಭಾಗವನ್ನು ಅಧಿಕಾರಪೂರ್ವಜೀವಿಂದು ತ್ವರಿತವಾದಿಸಿರುವಂತೆ ನನ್ನ ಜ್ಞಾನಕದಲ್ಲ. ನಂಜಕೆಯಿಂದ ರಕ್ಷಣೆ ಮತ್ತು ಇಂದಿಗೂ ತೂಡ ಅಧ್ಯತ್ಮಗಳು ನಡೆಯುತ್ತವೆ ಎಂದು ಬೋಧಿಸುವರ ಜೊತೆಯಲ್ಲ ಜರ್ಜೆಗಾಗಿ ಈ ವರ್ಜನಗಳನ್ನು ಒಂದು ಭಾಗವಾಗಿ ತಿಗೆದುಕೊಂಡಿರುತ್ತಿನೆ. ಈ ಏರಡು ಗುಂಟಿನವರಲ್ಲ ಮಾರ್ಕ 16:9-20ರ ಭಾಗವು ದೇವಲಿಂದ ತೈಲೆರಿಫಿಸಲ್ಪಟ್ಟ ವಾಕ್ಯಭಾಗವೆಂದು ನಂಬಬೇ ಇರುವವರನ್ನು ಇಲ್ಲಿಯಾಗಿರುತ್ತಾಗಲ್ಲ.

ಆದಾಗ್ಯ ನಿಮ್ಮ ನೇವೆಯಲ್ಲ ತೈಲೆ ಉದ್ಘಾಟವಾಗಿಲ್ಲ, ಆದ್ದರಿಂದ ಹಲವು ವ್ಯಾಖ್ಯಾನಗಳು ಕುಮಬದ್ದುವಾಗಿವೆ.<sup>2</sup> ಪೂರ್ವ ಕೈನ್ಯತ ಬರವಟಿಗೆಗಳು, ಭಾಷಾಂತರಗಳು, ಕೈ ಬರಹಗಳಿಂದ ರುಜುವಾತುಗಳ ಬಿವರಣೆಗಳಿಗೆ ನೀವು ಮತ್ತೊಂದು ಕಡೆ ನೋಡತಕ್ಕದ್ದು. ಅದರೆ ಸದ್ಯಕ್ಕೆ ಮುಂತಿಂಜಿಸಿರುವ ಮಾಹಿತಿ ಅವಶ್ಯವಾದ್ದದನ್ನು ಒದಗಿಸುತ್ತದೆ. ಮಾರ್ಕನ ನಂತಿಷ್ಠ ಮುಕ್ತಾಯದ ಕುಲಿತು ನಾಲ್ಕು ನಂಭವಸಿಯವಾದ ಅಂಶಗಳಿಂದಿಗೆ ನನ್ನ ಜರ್ಜೆ ಮಿತಿಗೊಳಿಸಿದ್ದೇನೆ.

ನಂಭವಿಸಿಯವಾದದ್ದು 1: ಮಾರ್ಕನು ಕಿನೇ ವರ್ಜನದೊಂದಿಗೆ ತನ್ನ ದೀಪ ತೈಲತಪಾದ ಸುವಾರ್ತೆಯನ್ನು ಮುಕ್ತಾಯ ಮಾಡುತ್ತಾನೆ. ಅದು ಬಹುಶ ಅನಂಭವಸಿಲೀಯವಾಗಿದೆ. ನೀನೇ ಹೊದಲ ಓದುಗನ ನ್ಯಾನದಲ್ಲ ಸಿಂತಕೆಯಿಂದು ಅಧ್ಯಾಯ 16ನ್ನು ಓದಿಲ, ವರ್ಜನ ಇಕ್ಕೆ ನಿಷ್ಳಾಸಿಲ. ಈ ದಾಳಲೆ ಇನ್ನು ಅನಂತರೂಣವಾಗಿದೆ ಎಂದು ಅಸಿನುವದಿಲ್ಲವೋ? ಇದರಿಂದ ಇನ್ನೂ ಕೆಲವೇಂದು ನೇಲನಬೆಕೆಂದು ಅಸಿನುವದಿಲ್ಲವೋ? ಈ ಬಿಂಬಿಕ್ಕೆ ನಂಬಂಧಿಸಿದ ಜಿಕ್ಕಪದರಲ್ಲ, ಮಾರ್ಕನ ಸುವಾರ್ತೆಯಲ್ಲ “ಭಿಬ್ಜ್ಯತ್ತಿನ ನೂಜಕ ಮತ್ತು ನೇರಪೇಲನುಬಿಕೆಯ ನಂಗತಿಗಳನ್ನು” ನಾಮಾನ್ಯವಾಗಿ ಉಪಯೋಗಿಸಿಲಾಗಿದೆ ಎಂದ Thomas Boomershine ಅವರು ಗಮನಿಸಿ ಮತ್ತು ಕಿನೇ ವರ್ಜನ ಓದುವುದನ್ನು ನಿಷ್ಳಾಸಿದರೆ “ಓದುವವನು [ಮಾರ್ಕನ ಹೃತ್ಕತ] ನಿರಾಶಿ ಹೊಂದುವನು”<sup>3</sup> ಎಂದು ತಿಳಿಸಿದನು.

ನಂಭವಿಸಿಲೀಯವಾದದ್ದು 2: ಮಾರ್ಕನ ಸುವಾರ್ತೆಯ ಮೂಲ ಮುಕ್ತಾಯ ವಾಕ್ಯಗಳು ಒಂದು ಅಥವ ಹೆಚ್ಚಾದ ಹ್ರಾಜಿನ ಕೈ ಬರಹಗಳಿಂದ ಕಳೆದು ಹೊಗಿರಬಹುದು,<sup>4</sup> ಮತ್ತು ಅದರ ಕೊನೆಯ ವಿನಾರಿದೆ ಎಂಬುದು ನಮಗೆ ತಿಳಿದಿರುವುದಿಲ್ಲ. ಇದರಿಂದ ಹೊದಾನ ಭಾಗವು

ವೃತ್ಯಾನವು ಶಿಶ್ಯರದ್ವಾಗಿದೆ, ಮಾರ್ಕನ ಸುಧಾರೆಯ ಕೈ ಬರಹದಲ್ಲಿನ ಅಥವಾ ಸುರಜಯಲ್ಲಿನ ಕೊನೆಯ ಪುಟ ಅಕ್ಸಿಸ್‌ಕಾರಿ ಹೇಗೆ ಕಳಿದು ಹೋಗಿದೆಯೋ ಅಲಿಟ್‌ಕೊಳ್ಳುವುದು ಕಷ್ಟಪಲ್ಲಿ. (ನನ್ನ ವಾಚನಾಲಯದಲ್ಲಿ ಕೆಲವು ಪ್ರಂಗಣ ಕಳಿದು ಹೋಗಿರುವ ಅನೇಕ ಪ್ರಸ್ತರಗಳು ನನ್ನ ಬಳಯಲ್ಲಿ ಇವೆ.) ಯಾರೆ ಈ ತಂಬಾ ಹಳೆಯದಾದ “ಸಂಪೂರ್ಣ” ಕೈ ಬರಹಗಳಲ್ಲಿ (ಸಾಲುನೆಯ ಶರ್ತಮಾನದಿಂದ) ಈ ಮುಕ್ತಾಯವು ಕಳಿದು ಹೋಗಿದೆ ಎನ್ನುವ ನಲಹೆ ಇದೆ ಮತ್ತು ಆಯದಲಿಂದ ನಮ್ಮೆಲ್ಲ ಕೆಲವೂಬ್ಲಿಗೆ ಅದನ್ನು ತಿಳಿದುಕೊಳ್ಳಲು ಆಗಲೆ ಇಲ್ಲ ಎನ್ನುವಂಧಹಡ್ಡ ನಲಯಾದ ಕಾರಣವಾಗಿರುವದಿಲ್ಲ. ದೇವರು ತನ್ನ ದೈವ ಹೇಳತವಾದ ವಾಕ್ಯವನ್ನು ಕಾಣಾಡುತ್ತಾನೆ ಮತ್ತು ನಾಶನದಿಂದ ರಕ್ಷಿಸುತ್ತಾನೆ ಎನ್ನುವ ನಂಜಕೆ ನನಗಿದೆ (ನೋಡಿಲ 1 ಹೇತು 1:23-25).

**ಸಂಭಾಸಿಲೆಯವಾದದ್ದು 3:** “ಸಂಕ್ಷಿಪ್ತ ಮುಕ್ತಾಯ” ಎಂದು ಕರೆಯಲ್ಪಡುತ್ತಿರು - ಹೀಲೇಂಟೆಯಿಂದ ಮಾರ್ಕನ ಸುಧಾರೆಯ ಮುಕ್ತಾಯವಾಗಿದೆ. ಒಂದು ಚೇತಿ ಈ ಲೀತಿಯ ಮುಕ್ತಾಯ ನಿಮ್ಮ ನತ್ಯದೇವದಲ್ಲಿ ಇಲ್ಲದಿದ್ದರೆ, ನನ್ನ NASB ತ್ರಿಯಾಲ್ಯಂಪಂಥದ್ದನ್ನು ದಿದಿಲಿ:

ಮತ್ತು ಅವರು [ಹೆಂಗಸರು] ಹೋಗಿ ಹೇತುಸಿಗ್ಗಿ ಮತ್ತು ಅತನ ಜೊತೆ ಯಾಳ್ಳಿದ್ದವರಿಗೆ ತಿಳಿಸಿದರು. ಮತ್ತು ತರುವಾಯ ಯೇನು ಅಲ್ಲಂದ ಶೂವರ್‌ಕ್ರನ್ನ ಹಾಕಿದ್ದು ಹಲಿಶ್ವದ್ವಾದ ಮತ್ತು ನಾಶವಾಗಿರುವ ನಿತ್ಯ ರಕ್ಷಣೆಯನ್ನು ನಾಯವದಕ್ಕಾಗಿ ಅವರೆಲ್ಲರನ್ನು ಕಳುಹಿಸಿಕೊಳ್ಳಿಸು.

ಕೈ ಬರಹಗಳು ಮತ್ತು ಅನೇಕ ಭಾಷಾಂತರದ ಅವಶರಣಿಕೆಗಳು ಈ ಮುಕ್ತಾಯ ಹೊಂದಿರುತ್ತವೆ. ಆದರೆ Jack Lewis ಎಂಬವರು “ಸಂಕ್ಷಿಪ್ತ ಮುಕ್ತಾಯವು ಕೀಳಾದ ಮಟ್ಟದಾದ್ವಿಲಿಂದ ಮಾರ್ಕನು ಆ ಮುಕ್ತಾಯ ಬರೆದನೆಂದು ಹೇಳುವ ಹಂಡಿತರು ನಾಯಕರಾಗುವ ಅವಕಾಶವಿಲ್ಲ”<sup>5</sup> ಎಂದು ನೂಡಿಸಿದನು. C. Milo Connick ಎಂಬವರು “ತರಬೇತಿ ಹೊಂದಿರುವ ಓದುಗೆ ಈಡು ಅದರ ಶೈಲ ಮತ್ತು ಶಬ್ದ ಜೊಂಡಣಿ ನೋಡಿ ಇದು ಮಾರ್ಕನ ಮೂಲದ್ವಾಲವೆಂದು ಹೇಳುವರು.”<sup>6</sup> ಅತ್ಯಂತ ಹೊಂದಿದ ಕೆಲವು ಬರಹಗಾರರಿನೇ ವಜನದೊಂದಿಗೆ ಮುಕ್ತಾಯಗೊಂಡಿರುವ ಕೈ ಬರಹದಿಂದ ನತಲು ಮಾಡುವಾಗ ಅದನ್ನು “ಒತ್ತಾಯ ಶೂವರ್ ಕವಾರಿ” ಮಾಡಿದ್ದಾನೆ ಎಂದು ಈ ಮುಕ್ತಾಯದ ಸುಲಿತ ಎಲ್ಲಾ ವಿಷಯಗಳು ನಮ್ಮೆಲೆಕೆಲನ್ನತ್ವವೇ.

**ಸಂಭಾಸಿಲೆಯವಾದದ್ದು 4:** ಮಾರ್ಕ 16:9-20 ಇದು ಪ್ರಸ್ತರ ಮೂಲ ಮುಕ್ತಾಯವಾಗಿದೆ. ಅದ್ವಿಲಿಂದ, ದೈವ ಹೇಳತವಾದದ್ದು, ಮತ್ತು “ಉಂಡೆಶಕ್ವಾ ಲಂಡನೆಗೂ, ತಿಂಡುಹಾಡಿಗೂ, ನೀಲತಿಕ್ಕೆಗೂ, ಉಪಯುಕ್ತವಾಗಿದೆ” (2 ತಿಮೋಥಿ 3:16). ಈ ನಾಯಕೆಗೆ ನಾನು ವಜನಗಳನ್ನು ಕೊನೆಯ ಹಾರಗಳಲ್ಲಿ ಮತ್ತು ಕ್ರಿಸ್ತನ ಜೀವನ ಅಧ್ಯಯನದ ಪ್ರಸಂಗಗಳಲ್ಲಿ ನೋಡಿಸ್ತೇನೆ.

ಸಿಳವು ಈ ವಿಷಯದ ಮೇಲೆ ನ್ನಂತ ಆಲೋಚನೆ ಮಾಡಬೇಕಾಗಿದೆ. ಮುಂಜಿತವಾಗಿ ಹೇಳಿದ ಹಾಗೆ, ಹೊಸ ಒಡಂಬಿಡಿಕೆಯಲ್ಲಿಯಾ ಕಾಣಿದಿರುವಂತೆ ಸಿದ್ಧಾಂತವು ಮಾರ್ಕ 16:9-20ರಲ್ಲಿ ಅವಶ್ಯಕವಾದ ಬೊಂಧನೆ ಇರುವುದಿಲ್ಲ, ಆದ್ವಿಲಿಂದ ನಾನು ಮಾಡಿದಂತೆ ಸಿಳವು ಇದನ್ನು ತೆಗೆದುಕೊಳ್ಳುವುದು ಅವಶ್ಯಾಬಿಲ್ಲ ಅನೇಕ ಸಂಪೂರ್ಣದಾಯ ಹಂಡಿತರು, ಹಲವಿಲನಲ್ಲಿಡೆ ಮಹಂಗಳ ಪ್ರಶ್ನೆಗಳನ್ನು ಜಾಪುಜಿಡಲು ಸಿದ್ಧಮಾಡಿಕೊಂಡಿದ್ದಾರೆ.<sup>7</sup>

ಇಲ್ಲ ಕೆಲವು ಅಲೋಚನೆಗಳಿಂದ, “ಉದ್ದಾದ ಮುಕ್ತಾಯ” (ಮಾರ್ಕ 16:9-20) ಎಂದು ಒಪ್ಪಿಕೊಳ್ಳುವ ಕೆಲವು ಹಂಡಿತರು ಹೇಳಿರುವಂಥಡ್ಡ ತುಂಬ ಹಳೆಯದಾಗಿದೆ. John

F. Carter ಹಿಂಗೆ ಬರೆಯುತ್ತಾರೆ.

... ಹಳೆಯದಾದ ಈ ಭಾಗವು ಅನೇಕ ಕೈ ಬರಹಗಳಲ್ಲ [ದೊರೆಯಿದೆ ಇರುವಂಥಷ್ಟು] ಮತ್ತು ಹೊನ ಒಡಂಬಡಿಕೆಯ ರೀಎಕ್ ಭಾಷೆಯಲ್ಲ, ರೀಎಕ್ ಭಾಷೆಯನ್ನಾಡದ ಜನರು ಭಾಷೆಗಳಲ್ಲ ಅನೇಕ ವ್ಯಾಖ್ಯಾನಗಳನ್ನು ಕಾಣುತ್ತಿವೆ. 130-200 ಪಂಚಗಳಲ್ಲಿ ಜೀವಿಸಿರುವ ಕೈನ್ತ ಬರಹಗಾರರಾದ Irenaeus ಅವರು ಈ ವಾಕ್ಯ ಭಾಗವನ್ನು ಉಲ್ಲೇಖಿಸಿ ಮಾರ್ಕಸಿಗೆ ಅರೋಹಿಸಿದರು ಮತ್ತು ಬಹುಶಃ ಮೇಲೆ ಹೇಳಿದ ಹೊನ ಒಂದಂಬಡಿಕೆಯ ಹಳೆಯ ಶ್ರೀತಿಗಳ ದೂರತ್ವವರ್ತಿತ 150 ಪಂಚಗಳ ಹೊದಲೆ ಅವುಗಳನ್ನು ಬರೆಯಲಾಗಿದೆ.<sup>8</sup>

ಅತ ಹಳೆಯದಾದ ಭಾಷಾಂತರಕ್ಕೆ “ನಂಬಂಧಿಸಿದಂತೆ,” R. C. Foster ಹಿಂಗೆ ಬರೆದಿದ್ದಾರೆ,

ಭಾಷಾಂತರಗಳಿಂದ [ಅತರ ಭಾಷೆಗಳಲ್ಲ ಭಾಷಾಂತರ ಮಾಡುವದು] ದೊರಕಿದ ನಾಕ್ಷಾಫಾರಗಳು ಈ ವಾಕ್ಯಭಾಗಕ್ಕೆ ಅಜರಣೆಯೋಣ್ಯವಾದ ನಾವೆನುಮಾತದ ಬೆಂಬಲವನ್ನು ಕೊಡುತ್ತಿದೆ ಎಂಬುದು ಮುಖ್ಯವಾದ ವಿಷಯವಾಗಿದೆ ... ಈ ಭಾಷಾಂತರದ ಅಪರಣಿಕೆಗಳ ರೀಎಕ್ರ ಕೈ ಬರಹಗಳಲ್ಲಿಯೂ [...] ಹೊದಲೆ ಅಂದರೆ ಈಗ ನಮಗೆ ದೊರೆತಿರುವವರ್ಗಿಂತ ಹೊದಲೆ ಅವುಗಳನ್ನು ಮಾಡಲಾಯಿತು.<sup>9</sup>

“ಉದ್ದ್ವಿಷ್ಟವಾದ ಮುಕ್ತಾಯದ್”<sup>10</sup> ವಿರುದ್ಧವಾಗಿ ಅನೇಕ ಆಕ್ಷೇಪಣಿಗಳ ಮಾಡಿದ್ದಾರೆ, ಅದರೆ ಅವುಗಳಲ್ಲ ಯಾವು ಸಿಧಾರ್ಥಾತ್ಮಕವಾಗಿರುವುದಿಲ್ಲ. ಉದಾಹರಣೆಯಾಗಿ, ಮಾರ್ಕ 16:19-20ರ ಭಾಗದಲ್ಲಿಯ ಹದಿನೇಷು ಹದಗಳ ಮತ್ತು ವಾಕ್ಯಾಗಂ ಭಾಗಗಳ ಪ್ರಸ್ತುತದಲ್ಲಿ ಇನ್ನೆಲ್ಲಯೂ ಕಾಣಿಸುವದಿಲ್ಲ. ಈ ಆಕ್ಷೇಪಣಿಗೆ ನಂಬಂಧಿಸಿದಂತೆ, Foster ಹಿಂಗೆ ಬರೆದಿದ್ದಾರೆ,

ಜೈನರನ್ ಅವರು ಮುಂದೆ ಇರುವ ಮಾರ್ಕನೇಣಿ ಹಸ್ತೀರಂಡು ವಚನಗಳನ್ನು ತೆಗೆದು ಕೊಂಡಿದ್ದಾರೆ ಅದರಲ್ಲ ಯಾವುದೆ ಪ್ರಶ್ನೆಗಳರುವುದಿಲ್ಲ ಮತ್ತು ಹದಿನೇಷು ಶಬ್ದಗಳ ಇಡಿ ಆ ಪ್ರಸ್ತುತದಲ್ಲಿ ಇನ್ನೆಲ್ಲಯೂ ಕಾಣುವುದಿಲ್ಲ, J.W. McGarvey ಅವರು ಲಾಕ ಹಸ್ತೀರಂಡು ವಚನಗಳನ್ನು ತೆಗೆದುಕೊಂಡಿದ್ದಾರೆ, ಅದರಲ್ಲ ಯಾವುದೇ ಪ್ರಶ್ನೆಗಳಲ್ಲ ಮತ್ತು ಒಂಭತ್ತು ಹೊನ ಶಬ್ದಗಳ ಕಂಡುಕೊಂಡರು.<sup>11</sup>

ನಮ್ಮ ಅಧ್ಯಯನವನ್ನು Carter ರವರ ಉಲ್ಲೇಖನವನ್ನು ತೆಗೆದುಕೊಂಡು ಮುಕ್ತಾಯ ಗೊಳಿಸುತ್ತಾಂ:

ನಾನು ಎಲ್ಲಾ ಅಡಜಣಿಗಳನ್ನು ಗುರುತಿಸುತ್ತೇನೆ ...; ಆದರೆ ಹವಿತ್ರಾತ್ಮನ ಹೆಲೆಣಿಯಾದ ಅಂದಿನಿಂದಲೂ, ಹೊನ ಒಡಂಬಡಿಕೆ ಬಳಕೆಯ ವೊಡಾಪಿಂಡಲೂ, ಈ ಅಂಶಗಳನ್ನು ಕೈನ್ತ ನಕ್ಯವೇಳದಗಳಲ್ಲ ನೇಲಿನಲು ಅವಕಾಶ ಮಾಡಿಕೊಡಲಾಗಿದೆ, ಇದನ್ನು ನೋಡುವಾಗ ಇದು ಶೈಲಿಹಿಸಲ್ಪಟ್ಟಿದ್ದು ಮತ್ತು ಅಧಿಕಾರದಿಂದ ಕೂಡಿದ್ದು ಅಗಿದೆ, [ಇದು ಮಾಲ ಮುಕ್ತ ಅಗಿದೆಯೋ] ಇಲ್ಲವೇ ಮಾರ್ಕನು ಇದರಲ್ಲ ಸ್ವಂತದ್ವಾ ನೇಲಿಸಿದ್ದಾನೋ, ಇಲ್ಲವೇ ಅನೋನ್ಹಲರ ಕಾಲದಲ್ಲ ... ಕೆಲವೊಬ್ಬರು ನೇಲಿಸಿದರೋ ನಿಷ್ಣಾಯಿಸಾಗಿ ಅತ್ಯಾನ್ತ ನೇಲಿಸಿದ್ದಾನ್ನು ಬರೆಯಲು ಪ್ರೇರಣಿಸುವವನಾಗಿದ್ದಾರೆ [ಅದೇ ಅಗಿದ್ದರೇ], ಉಳಿದ್ದನ್ನು ಪ್ರೇರಣಿಸಿದ ಹಾಗೆಯೇ ಅದನ್ನು ಮಾಡಿದನು ಎಂದು ನನಗೆ ಅನಿಸುತ್ತಿದೆ.<sup>12</sup>

<sup>१</sup> ಈ ಲೇಖನವು ಯಾರು ಇದನ್ನು ಬೋಧಿಸುತ್ತಾರೆಂದು ಮತ್ತು ಕಲನುತ್ತಾರೋ ಅವಲಾಗಿ, ತ್ವರ್ಯಾಗಳು ಉದ್ಘಾಟಿಸಿದ ಹೊರತು ಈ ವಿಷಯ ಹೇಳುವಂಥದ್ದು ಬೇಕಾಗಿಲ್ಲ. <sup>२</sup> ಈ ವಿಷಯಗಳು ಹೆಚ್ಚಾಗಿ ಸತ್ಯವೇದ ತರಗತಿಗಳಲ್ಲ ಹಂಡಿತ್ತಾರೆಂದು ಹೊಣ್ಣಿಯವುದಿಲ್ಲ ಅದರೆ ತ್ವರ್ಯಾಗಳು ಯಾವಾಗ ಉದ್ಘಾಟಿಸಿದರೆ ಅದಕ್ಕೆನ್ನು ಬೇಲೆಧರಿಸುತ್ತಾರೆಂದು ಸಿದ್ಧಾಗಿರಬೇಕು. <sup>३</sup> Thomas E. Boomershine, “ಮಾತ್ರ 16:8 ಮತ್ತು ಅಪ್ಪಿಂಸ್ಟಲರೆಂದಿಗೆ,” *Journal of Biblical Literature* 100 (June 1981): 225–39. Jack P. Lewis, “The Ending of Mark,” *Harding University Lectures* (1988), 600ರಷ್ಟು ಅಲ್ಲೇಜನಲಾಗಿದೆ. <sup>४</sup> ಹಬಿತ್ತುಕ್ಕನು ಮಾಲ ಕೈ ಬರಹಗಳನ್ನು ಹಾತಾಗಿದಂತೆ (ಹನ್ನಾಕ್ಕರ) ನಂಬಿಗೆಳಿಸುತ್ತಾರೆ. ಇಡುವಂಥದ್ದನ್ನು ನೊಳಿಸುವುದಿಲ್ಲ, <sup>५</sup> Lewis, 598. <sup>६</sup> C. Milo Connick, *Jesus: The Man, the Mission, and the Message*, 2d ed. (Englewood Cliffs, N.J.: Prentice-Hall, 1974), 405. <sup>७</sup> Jack P. Lewis ರವರು 1988ರಷ್ಟು ಮಾಡಿದ ಶ್ರಣಂದಿದ ಅಲನಲಾಗಿದೆ *Harding University Lectureship* (Lewis, 597–603). <sup>८</sup> John Franklin Carter, *A Layman's Harmony of the Gospels* (Nashville: Broadman Press, 1961), 347. <sup>९</sup> R. C. Foster, *Studies in the Life of Christ* (Grand Rapids, Mich.: Baker Book House, 1971), 1358. <sup>१०</sup> ಈ ಅಂಶಕ್ಕೆ ಒಂದಿಷ್ಟು ಒತ್ತು ಹೇಳುವುದಾದರೆ, ಹಳೆಯಾದ ಸಂಕ್ರಾಂತವಾದ ಕೈ ಬರಹಗಳಲ್ಲ. ಮುಕ್ತಾಯಿದ ಭಾಗಗಳು ಕಾಬುವುದಿಲ್ಲ, ಅಂದಿನ ಅನೇಕ ಕೈಗೆ ಬರಹಗಾರಲ್ಲಿಗೆ ಇದು ಗೊತ್ತಾಗಿಲ್ಲ ಇದು ಒಂದು ಹೇಳಿಸಿದೆ ನಂತರ ನೊಳಿಸುವುದಾದರೆ, ಮಾಲ ಮುಕ್ತಾಯ ಅಥಾವ ಹೆಚ್ಚಿನ ಕೈ ಬರಹಗಳ ಕೆಳಿದು ಹೋಗಿರಬಹುದು ಯಾಕೆ ಕೇಲವು ಬರಹಗಾರರು ಇದರೆಂದಿಗೆ ಬಳಕೆಯನ್ನು ಮಾಡುವುದಿಲ್ಲ.

<sup>११</sup> Foster, 1358. <sup>१२</sup> Carter, 347. ಹಳೆ ಒಡಂಬಡಿಕೆಯ ಒಂದು ಉದಾಹರಣೆಯಾದು ಕುಲತು ಎಂಬುದು ನೊಲಿಸುವುದಿಲ್ಲ, ಅದರೆ ತೀಲಿತನಾದ ಬರಹಗಾರನು ಈ ಲೀಟಿಯಲ್ಲ ಹೇಳುತ್ತಾನೆ ಧವೋಂಹಡೆತಕಾಂಡ ಮುಕ್ತಾಯ ನೊಳಿಸುವಾಗ, ಈ ಪುಸ್ತಕದ ಛಾಧಿಕ ಹಂತದಲ್ಲ ಬರೆದಿರುವ ಹೇಳಿಯ ಮರಣದ ಕುಲತು ಹೇಳುತ್ತದೆ (ಬಿಳೆತವಾಗಿ ಗಮನಿಸಿಲ ಧವೋಂಹಡೆತಕಾಂಡ 34:5, 6) ಹೇಳಿಯ ತೀಲಿತವಾಗಿ ತನ್ನ ಸ್ವಂತ ಮರಣದ ಕುಲತು ಬರೆದಿರುವ ನಾಧ್ಯತೆಗಳವೇ ಅದರ ಇದರ ಹಾಗೆಯೇ ಬರೆದಿರುವ (ಯೋಹಾನೆಯ ಇರಬಹುದು) ಇನ್ನೊಬ್ಬ ಬರಹಗಾರರು ತೋನೆಯೇ ನಾಲುಗಳನ್ನು ಬರೆದಿರುವಂಥದ್ದು ಒಂದೇ ಲೀಟಿಯಲ್ಲವೇ.